Saraswati Prabha Konkani Monthly, Hubballi-25

32 ವರಸಾಚೆ
32
ಪಯಲೆ
ಸಂಚಿಕಾ

ಸರಸ್ವತಿ ಪ್ರಭಾ

कोंकणी मासिक
ಕೊಂಕಣಿ ಮಾಸಿಕ

ಅರ್ಗೋಡು ಪ್ರಕಾಶನ ಬೆಲೆ ರೂ. 20/- 15 ಜೂನ್ 2020 RNI No. 50543/89



ಭಾರತಾಚೊ ಲೋಕವೇದ ಖೇಳಂ

ಮೊಬೈಲ್, ಟಿ.ವಿ. ಗೇಮ್ ವರಿ ಅಪಾಯು ನಾ

ಚರಡುವಾಂಕ ಶಿಕಯಾ.

ಫೆಲೀಲೆ 31 ವರ್ಷ ಸರಸ್ವತಿ ಪ್ರಭಾ ಕೊಂಕಣಿ ಮ್ಹಹಿನ್ಯಾಳಾಚೆ ರಾಕವಣ ಕೆಲೀಲೊ ಸಕಟಾಂಕ ದೇವು ಬರೆಂ ಕೊರೊಂ.

ವಿಶೇಷ ಲೇಖ

ಪವಿತ್ರ ಬಂಧನ 'ವ್ಹರಡಿಕ'-3

ಮಧುಪರ್ಕ : ಹೊರೆತಾಕ ಮಾಂಟವೆಂತು ಬಸಕರಾನು ತಾಗೆಲೆ ಪಾಯ ಮಾಯಿಮಾವ ಧುತ್ತಾತಿ ಆನಿ ಅರ್ಘ್ಯಪಾದ್ಯ, ಉಪವೀತ, ವಸ್ತ್ರ ದಿವನು ತೊ ದೇವು ಲಕ್ಷ್ಮೀನಾರಾಯಣ ಮ್ಹೊಣು ಷೋಡಶೋಪಚಾರ ಪೂಜಾ ಕರತಾತಿ. ತಾಂತು ಮಧುಪರ್ಕ ಮಹತ್ವಾಚೆ ವಿಧಿ ಜಾವನಾಸ್ಸ. ಮಧುಪರ್ಕ ಮ್ಹಳೆರಿ ಪೊವಾ ಬರೊಬರಿ ದೋನ ವಾಂಟೊ ಧಂಯಿ ಆನಿ ತೂಪ ಘಾಲ್ನು ಉಪಚಾರ ಕರತಾತಿ. ವ್ಹರೆತಾಕ ಶ್ರೀ ಹರಿ ನಾರಾಯಣ ಸನ್ನಿಧಾನ ಆನಿ ವ್ಹಕಲೆಕ ಶ್ರೀ ಲಕ್ಷ್ಮೀ ಸ್ವರೂಪ ಮ್ಹೊಣು ಸಮಜೂನು ಬಾಪಯಿನ ಧುವೆಲೆ ಕನ್ಯಾದಾನ ಕೊರಚೆ. ಕನ್ಯಾದಾನ ಕೊರಕಾ ಜಾಲೆರಿ ಚಲ್ಲಿಲೆ ಹಾಥಾ ವಯರಿ ವ್ಹರೆತಾಲೆ ಹಾಥಕುಂಡಲ ದವರೂನು ಮಾಯ ಆನಿ ಮಾವ ಉದಕಾ ಧಾರಾ ಸೊಡತಾತಿ. ಹೇ

ಮಮ ಅಸ್ಯಾಃ ಕನ್ಯಾಕಾಯಾಃ ಭರ್ತಾ ಸಹ ಧರ್ಮ ಪ್ರಜೋತ್ಪಾದನ
ಗ್ರಹ್ಯ ಪರಿಗ್ರಹಧರ್ಮಾಚರಣೇಷು ಅಧಿಕಾರ ಸಿದ್ದಿದ್ವಾರಾ॥
ಶ್ರೀ ವಿಷ್ಣು ಪ್ರೀತ್ಯರ್ಥ ವಿವಾಹ ಸಂಸ್ಕಾರಾಖ್ಯಂ ಕರ್ಮ ಕರಿಷ್ಯೆ।

ವಿವಾಹಾಚೆ ಮುಖ್ಯ ಉದ್ದೇಶ ಧರ್ಮ ಸಾಧನಾ ಪ್ರಜಾವರ್ಧನ ಆನಿ ಭೋಗ. ಗೃಹಿಣಿ ಗೃಹಮುಚ್ಯತೆ ಹೊ ಅರ್ಥು ಸೂಚಿತ ಕರ್ರಾ – ಕಾರಿಣಿ ದುರ್ಗ ಸಂಸಾರು ಹೇ ದಾನ ಘೆತಿಲ್ಯಾನ ದುಸೆರ್ಯಾಂಕ ದಿವಚಾಕ ಜಾಯನಾ. ತಾಣೆ ತಾಜ್ಜೆ ಜವಾಬ್ದಾರಿ ಘೆವಕಾ. ಹೇ ಕನ್ಯಾದಾನ ಮಹತ್ವ, ಹಾಂತು ದಾನೆ ದಿತಲೆಲೆ ಹಾಥು ಸಕಲ ಉರ್ತಾ.

ವ್ಹರೆತು ಆನಿ ವ್ಹಕಲೆಂಕ ಪೂರ್ವ ಪೆಶ್ಚಿಮ ಜಾವನು ಎದ್ರಾ ಬದರ ರಾಬೊನು ಮಧ್ಯೆ ಅಂತರಪಟ ಧರತಾತಿ. ಸತ್ಸೇನೋತ್ತಭಿತಾ ಮ್ಹಳಿಲೆ ಸೂಕ್ತ ಸಾಂಗುನು ಮಂಗಲಾಷ್ಟಕ ಸಾಂಗೂನು ವ್ಹರೆತಾಕ ಅಕ್ಷತಾ ಘಾಲಕಾ. ಆನಿ ಬಾಯಲೆಕ ನಿರೀಕ್ಷಣ ಕರಕಾ. ಪಯ್ಲೆ ಕಾಲಾಂತು ವ್ಹರೆತಾನ ಆನಿ ವ್ಹಕಲೆನ ಪರಸ್ಪರ ಪಳಯಚೆ ಹೇಂಚಿ ವೇಳಾರಿ ಉರ್ತಾಶಿಲೆ. ತ್ಯಾ ಖಾತಿರಿ ತಾಕ್ಕಾ ನಿರೀಕ್ಷಣ ಮ್ಹೂರ್ತು ಮ್ಹಣತಾತಿ. ತಾಜೆ ನಂತರ ವ್ಹರೆತಾನ ವ್ಹಕಲೆ ವಯ್ರಿಘಾಲಚೆ. ಮಾಲಾ ಸಮರ್ಪಣ ಕೊರಚೆ. ಹೇ ವೇಳಾರಿ ಮಂಗಲಾಷ್ಟಕ ಪುರೇತ ಭಟ್ಮಾಮು ಮ್ಹಣತಾತಿ.

ಮಂಗಳಾಷ್ಟಕ ಮ್ಹಳಯಾರಿ ಹೇ ಚರಾಚರ ಸೃಷ್ಟಿಂತು ಆಶಿಲೆ ಸರ್ವಾಂಕ ಮ್ಹಳೆರಿ ನಂಯಿ, ಪರ್ವತ, ಋಷಿ, ಮುನಿ. ರಾಜರ್ಷಿ. ಗೃಹ, ದೇವತೆ ಜನಾಂಕ ಸಕಟಾಂಕ ಸಭಾಂತು ಆಹ್ವಾನ ಕೊರನು ತಾಂಗೆಲ್ಯಾಗಿ ಆಶೀರ್ವಾದು ಮಾಗಚೆ. ಕಿತ್ಲೆ ಉದಾತ್ತ ಕಲ್ಪನಾ! ಲಕ್ಷ್ಮೀನಾರಾಯಣಾಲೆ ವ್ಹರಡಿಕೇಕ ಸರ್ವ ಸೃಷ್ಟಿ ಸಮ್ಮಿಲಿತ ಉರ್ತಾ. ತೆದ್ನಾ ಹೇ ಮಹಾದಾನಾಕ ಸರ್ವ ಚರಾಚರ ಸಾಕ್ಷಿ ಆಸಾ. ಹೇ ಬಂಧನ ತಶಿ ವಿಜೋಡ ಕರಚಾಕ ಜಾಯನಾ. ತೆದನಾ ಪೂರ್ವಜಾಂಕ ಆಪೊನು ಗೋತ್ರ ಉಚ್ಚಾರ ಕೋರ್ನು ಹೇ ಗೋತ್ರಾಂತು ಸಮ್ಮಿಲಿತ ಕರಾ ಮ್ಹೊಣು ಚೆಲ್ಲಿಲೆ ಬಾಪಯಿನ ಸಾಂಗಚೆ ಉರ್ತಾ. ತೆನ್ನಾ ವ್ಹರೆತಾನ

ಧರ್ಮೆಚ ಅರ್ಥೆಚ ಕಾಮೇಚ ನಾತಿ ಚರಿತವ್ಯಾ ತ್ವಯೇಯಮ
ನಾತಿಚರಾಮಿ ಇತಿ ವರಃ ಆಶಿ ವಚನಿ ದಿತಾ.

ಕಂಕಣ ಬಂಧನ : ಪುರೇತಂ ಧವೆ ಸೂತ ದುದಾಂತು ತಿಂಬೊನು ತೇ ಸೂತಾಚೆ ಪ್ರದಕ್ಷಿಣಾಕಾರಾರಿ ಘೂಂವಡಾನು **ಪರಿತ್ವಾಗಿರ್ವಣೊ ಗಿರಃ ಮೊ** ಮಂತ್ರ ಮ್ಹಣತ ತೇ ದಾರ ಕಾಡುನು ತಾಕಾ ಹಳದಿ ಮಾಂಡೆ ಬಾಂದೂನು ತೇ ಆನಿ ಗಳಶಿರಾ ಪೂಜ ಕೋರ್ನು ಪರಸ್ಪರ ದೋಗಿ ಜಣಾನಿ ಉಜವೆ ಹಾಥಾಕ ಬಾಂಚೆ. ಹಾಕ್ಕಾ ಕಾಂಕಣ ಬಾಂಚೆ ಮ್ಹಣತಾತಿ.

ಪಾಣಿಗ್ರಹಣ : ವ್ಹಕಲೆಲೆ ದಕ್ಷಿಣ ಹಸ್ತ ಗ್ರಹಣ ಕರಚಾಕ ಪಾಣಿಗ್ರಹಣ ಮ್ಹಣತಾತಿ. ಹೇ ಮಾಂಗಲ್ಯ ಧಾರಣೆ ನಂತರ ಜಾವುಚೆ ಕಾರ್ಯಕ್ರಮ ಅಪಣೆಲೆ ಉಜವೆ ಹಾಥಾನ ವ್ಹಕಲೆಲೆ ಉಜವೆ ಹಾಥು ಗಟ್ಟಿ ಧರಚೆ.

ಗೃಭ್ಣಾಮಿ ತೇಸೌಭಾಗತ್ವಯಾ ಹಸ್ತಮ ಹೇ ಮಂತ್ರ

ಮಂಗಲಸೂತ್ರ : ಮಂಗಲಸೂತ್ರ ಹೇ ಕಾಳಿಮಣಿನ ತೀನ ಸುತ್ತ ಘಾಲ್ನು ತಯಾರ ಕೆಲಿಲೆ ಭಾಂಗರಾ ಮಾಳಾ. ಹಾಜೆ ಮಧ್ಯೆ ಗುಂಡು ಪದಕ ಲಕ್ಷ್ಮೀಕ ಸಂಭೋದಿತ ಕರ್ರಾ. ತೇ ತೀನ ಎಳೆಂತು ಬ್ರಹ್ಮ ವಿಷ್ಣು ಮಹೇಶ್ವರ ಸಂಕೇತ. ನಿಡ್ಲಾಕ ಕುಂಕುಮ ಲಾವುಕಾ. ಜಾಲ್ಯಾರಿ ಹೇ ಗುಂಡಾಕ ಲಾವುನು ಘೇವುಚಿ ಪದ್ದತ ಆಸಾ. ಹೇ ಘಾಲ್ನು ಘೆತಲ ನಂತರ ತೀ ಗೃಹಿಣಿ ಮ್ಹೊಣುನು ಘೆತಾ. ಆನಿ ಮಣಿ ಕಾಳೆ ಬಣ್ಣಾಚೆ ಉರಚಾ ವ್ಹೊಚುನು ತಿಕಾ ಪಳಯಿಲೆ ಜನ ಹೀ ಪರಸ್ತೀ ಮ್ಹೊಣು ಗೌರವ ದಿತಾತಿ. ಹೇ ಬಾಯಲಮನಶಾಂಕ ಮರ್ಯಾದೆ ದೀವ್ನು ರಕ್ಷಣ ಕರತಾ. ಆಧ್ಯಾತ್ಮಿಕ, ಮಾನಸಿಕ ಆನಿ ದೈಹಿಕ ಜಾವ್ನು ದೋಗಿ ಜಣಾಂಕ ಮಿಲನ ಸಂಕೇತ 'ಮಾಂಗಲ್ಯ'

ಮಾಂಗಲ್ಯ ತಂತುನಾನೇಸ ಮಮ ಜೀವನ ಹೇತುನಾ
ಕಂಠೆ ಬದ್ನಾಮಿ ಸುಭಿಗೆ ಸಾ ಜೀವ ಶರದಃ ಶತಮ.

ಹೆ ಮಂತ್ರ ಮ್ಹಣತ ವ್ಹರೆತು ವ್ಹಕಲೇ ಗಳೆಕ ಬಾಂದತಾ. ತೆನ್ನಾ ವ್ಹಕಲ **ಆಯುಷ್ಮಮಾನ ಅಸ್ತು ಮೆ ಪತಿಃ**
ಏದಂತಾಂ ಜ್ಞಾತಯೋ ಮಮ

ಮೆಗೆಲೆ ಬಾಮ್ಮುಣು ಚಿರಂಜೀವಿ ಜಾವ್ಹೊ. ತಾಗೆಲೆ ವಂಶ ವೃದ್ಧಿ ಜಾವ್ಹೊ ಮ್ಹಣತಾ.

ಪಾಂಚ ಸುವಾಸಿನಿ ಬಾಯಲ ತೇ ಘೇವ್ನು ಪೂಜ ಕೊರನು ಕಡೆರಿ ವ್ಹರೆತು ವ್ಹಕಲೇಕ ಬಾಂದತಾ. ಆಯಚಾನ ತೀ ಧರ್ಮಪತ್ನಿ ಮ್ಹೊಣುನು ಘೆತಾ. ಘೋವಾನ ಕೊರಚೆ ಹರ್‍ಯೇಕ ಧರ್ಮಕಾಮಾಂತು ತಿಗೆಲೆ ಅವಶ್ಯಕತಾ ಉರತಾ. ತಿಗೆಲೆ ಶಿವಾಯು ತೇ ಕರ್ಮಾ ಅಪೂರ್ಣ ಮ್ಹೊಣುನು ಘೆತಾ.

ವ್ಹರಡಿಕೇಕ ಅಗ್ನಿಸಾಕ್ಷ : ವ್ಹರಡಿಕ ಅಗ್ನಿಸಾಕ್ಷಿ ಜಾವನು ಕೊರಚೆ ಶ್ರೇಷ್ಠ. ಹೇ ಸರ್ವ ವಿಧಾನಾಕ ಅಗ್ನಿ ಸಾಕ್ಷಿ ಜಾವನು ರಾಬತಾ. ದಾನ ಕೆಲಿಲೆಕ ಅಗ್ನಿ ಸಾಕ್ಷಿ ಜಾತಾ. ತಾಜೆ ಖತಿರಿ ಅಗ್ನಿಕ ಆಹ್ವಾನ ಕರತಾತಿ. ಹೋಮು ಘಾಲತಾತಿ. ಆನೇಕ ಕಾರಣ ಮ್ಹಳೆರಿ ವ್ಹರಡಿಕೆ ಪಶಿ ಪಯ್ಲೆ ಚೆಲ್ಲಿ ತಿಗ್ಗಾಲೆ ರಕ್ಷಣೆಂತು ಉರ್ರಾ. ಸಾತ ವರ್ಷಾ ವರಿ ಚಂದ್ರಾಲೆ ಜವಾಬ್ದಾರಿಂತು, ಪ್ರಾಯೆ ಯೆವುವರಿ ಗಂಧರ್ವಾಲೆ ಜವಾಬ್ದಾರಿಂತು, ತಾಜೆ ನಂತರ ತೀ ಅಗ್ನಿಲೆ ಜವಾಬ್ದಾರಿಂತು ಉರ್ರಾ. ತಾಜೆ ನಂತರ ತಿಗೆಲೆ ಬಾಮ್ನಾಲೆ ಜವಾಬ್ದಾರಿಂತು ಉರ್ರಾ. ತ್ಯಾ ಖತಿರಿ ತಿಕ್ಕಾ ಅಗ್ನಿ ಮುಖಾರಿ ತಿಗೆಲೆ ಹಾತು ಬಾಮ್ನಾಲೆ ಹಾತಾಂತು ದಿತಾತಿ.

ಲಾಜಾಹೋಮು : ವ್ಹಕಲೆಕ ಗೃಹಿಣಿ ಮ್ಹಳಿಲೆ ಪದಾಕ ಶ್ರೇಷ್ಠತೆ ದಾಖೊಚೆ ಖತಿರಿ ಲಾಜಾ ಹೋಮು ಕರತಾತಿ.

(ಸಶೇಷ)

ಸರಸ್ವತಿ ಪ್ರಭಾ
ಸಮಗ್ರ ಕುಟುಂಬಾಚೆ
ಕೊಂಕಣಿ ಮಾಸಿಕ
ಪ್ರಧಾನ ಸಂಪಾದಕು : ಆರ್ಗೋಡು ಸುರೇಶ ಶೆಣೈ

ಮೆಗೇಲೆ ಉತ್ರ

ಇಜ್ಯಾಚಾರದ ಮಾಹಿಂಸಾದಾನಸ್ವಾಧ್ಯಾಯ ಕರ್ಮಣಾಮ್।
ಅಯಂ ತು ಪರಮೋ ಧರ್ಮೋ ಯದ್ಯೋಗೇನಾತ್ಮ ದರ್ಶನಮ್

ಅಶ್ಶಿ ಮ್ಹಣು ಮಹರ್ಷಿ ಯಜ್ಞವಲ್ಕ್ಯಾನಿ ಆಪಲೆ ಯಜ್ಞವಲ್ಕ್ಯ ಸ್ಮೃತಿಂತು ಸಾಂಗಲಾ. ಮ್ಹಳಯಾರಿ ಹೋಮು-ಹವನ, ಸದಾಚಾರ, ಇಂದ್ರಿಯ ದಮನ, ಅಹಿಂಸಾ, ದಾನ, ವೇದ-ಶಾಸ್ತ್ರಾಂಚೆ ಅಧ್ಯಯನ, ಶಾಸ್ತ್ರಾಂತು ಸಾಂಗಿಲೆ ಕರ್ಮಾನುಷ್ಠಾನ ಹೇ ಸಕಟಾ ನಿಮಿತ್ತ್ಯಾನಿ 'ಯೋಗಾ' ಮುಖಾಂತರ 'ಆತ್ಮದರ್ಶನ' ಪಾವಚೇಚಿ ಉತ್ತಮೋತ್ತಮ 'ಧರ್ಮು' ಮ್ಹಣು ತಾನ್ನಿ ಸಾಂಗಲಾ.

ಆಜಿ ಜಗಾಚೆ ಸಕ್ಕಡೆ ಕರೋನಾ ಅಟ್ಟುಳಿ ರೌದ್ರಾವತಾರ ಪಾವಲಾ. ಸಕಟಾಂಕ ಜೇವಭಯ ಶೂರ ಜಾಲ್ಲ್ಯಾ. ಶರೀರಾಂತು ರೋಗನಿರೋಧಕ ಶಕ್ತಿ ವೃದ್ಧಿ ಕೊರನು ಘೆವ್ಚೆ ತಾಕೂನು ಹೇ ಕರೋನಾ ನಿಮಿತ್ಯ ಯವಚೆ ಸ್ಪರ್ಶಜನ್ಯ ಕೊಮೇಡ್ -19 ಕ ಆಡಬಳ ಘಾಲಚಾಕ ಜಾತ್ತಾ ಮ್ಹಣಚೆ ವೈಜ್ಞಾನಿಕ ಜಾವನೂ ಸಿದ್ಧ ಜಾಲೀಲೆ ವಿಷಯು. ರೋಗನಿರೋಧಕ ಶಕ್ತಿ ಚ್ಹಡ ಕೊರನು ಘೆವ್ಚೆ ಮ್ಹಳ್ಯಾರಿ ಖಾಲಿ ದೈಹಿಕ ಆರೋಗ್ಯ ಮಾತ್ರ ನ್ಹಂಹಿ ತಾಜ್ಜ ಪಶಿ ಚ್ಹಡ ಮಾನಸಿಕ ಆರೋಗ್ಯ ಚಾಂಗ ಜಾವನು ದವರೂನು ಘೆವ್ಕಾ. ಆಮಕಾ ಎವಚೆ 90 ಟಕ್ಕೆ ಪಶಿ ಚ್ಹಡ ಕಾಯ್ಲೋ ಮಾನಸಿಕ ಅನಾರೋಗ್ಯಾನಿ ಎತ್ತಾ ಮ್ಹಣಚೆ ಮಸ್ತ ಸಂಶೋಧನೇನಿ ವಿಧಿತ ಜಾಲಾ. ದೈಹಿಕ ಆನಿ ಮಾನಸಿಕ ದೊನ್ನೀ ಆರೋಗ್ಯಾಕ ಮಸ್ತ ಸುಲಭಾಚೆ ವಾಟ ಮ್ಹಳಯಾರಿ ಆಮಗೆಲೆ ಮ್ಹಾಲ್ಗಡ್ಯಾನಿ ಸೊದ್ದಿಲೆ ಧರ್ಮಾಚರಣ. ಹೇ ಜೀವನಾಂತು ಸುಖ, ಶಾಂತಿ ಮೆಳಯಚೆ ಬರಶಿ ಆರೋಗ್ಯ ರಾಕವಣಾಕ ವರೇನ ಮದತ್ ಕರತಾ.

ಯಜ್ಞವಲ್ಕ್ಯ ಮುನೀನಿ ಸಾಂಗಿಲೆ ವಿಷಯೂಚಿ ಘೆತಲೇರಿಚಿ ಹೋಮು-ಹವನ ಒಟ್ಟು ಮೇಳ್ನು ಅಗ್ನಿ ಕಾರ್ಯ ಕೊರಚೆ ನಿಮಿತ್ತ್ಯಾನಿ ಘರಚೆ ಜಾಂವ್ಗೊ ತ್ಯಾ ಪ್ರದೇಶಾಚೊ ಹವಾ ಶುದ್ಧ ಜಾತ್ತಾ. ತ್ಯಾ ಘರ್ಕಡೆ ಆನಿ ಪ್ರದೇಶಾಂತುಲೆ ಸಕ್ಕಡ ಸೂಕ್ಷ್ಮ ಆನಿ ಅತಿ ಸೂಕ್ಷ್ಮ ಜೇವಿ ಮರತಾತಿ. ಹವಾಂತುಲೆ ಸಕ್ಕಡ ಕೂಸ್ಸಡ ದೂರ ವತ್ತಾ. ಪ್ರತಿ ದಿವಸು ಸಾಂಜವಾಳಾ ತುಳಸಿಕಟ್ಟೆಂತು ಆನಿ ಘರ್ಚೆ ದ್ವಾರಬಾಗ್ಲಾ ಮುಖಾರ ಪಣತಿ ಜಾಂವ್ಗೊ ದಿವಲಿ ಲಾವ್ನು ದವರತಾತಿ. ಹಾಜೆನಿ ತೀನಕಾತ್ರ ವೇಳ್ಯಾರಿ ಘರಾ ಭಿತ್ತರಿ ಯವಚೆ ಕೀಟಾಳ, ಬ್ಯಾಕ್ಟೀರಿಯಾ, ವೈರಸ್ ಇತ್ಯಾದಿ ಜೇವಿಂಕ ತಾಂಡೂನು ಘೇವ್ನು (ಆಕರ್ಷಣ ಕೊರನು) ತ್ಯಾ ಘರಾ ಭಿತ್ತರಿ ವಚನಾ ತಶ್ಶಿ ಪಳೋನು ಘೇವ್ನು ಭಿತ್ತರಿ ಆಶ್ಶಿಲ್ಯಾಂಕ ರಾಕತಾ.

ಮಹರ್ಷಿ ಸದಾಚಾರಾಚೆ ವಿಷಯು ಸಾಂಗತಾತಿ. ಮ್ಹಳಯಾರಿ ಚಾಂಗ ಆಚಾರ ವಿಚಾರ ಆಸ್ಸುಕಾ ಮ್ಹಣತಾತಿ. ಘರ್ಕಡೆ ಪರಸ್ಪರಾನಿ ಜಗಡಿ, ಮಾರಾಮಾರಿ ಕೊರನು ಘೆನಾಶಿ ಆಸ್ಸುಚೆ, ಘರ್ಕಡೆ ಆಯ್ಯಿಲ್ಯಾಂಕ ಆದರ ಕೊರಚೆ, ಸಕಟಾ ಬರಶಿ ಮಧುರ ಜಾವನು ಉಲಯಚೆ, ವಾಯಟ ಚಟಾದಿಕ ಶಿರಕೂನು ಪಣಾಶಿ ಉರಚೆ ಇತ್ಯಾದಿ ಸಕ್ಕಡ ಸದಾಚಾರ ಮ್ಹಣೊನು ಘೆತ್ತಾ. ಅಶ್ಶಿ ಉರಚೆ ತಾಕೂನು ಘರ್ಕಡೆ ಋಣಾತ್ಮಕ ಶಕ್ತಿ (ನೆಗೆಟಿವ್ ಎನರ್ಜಿ) ಉತ್ಪನ್ನ ಜಾಯನಾ. ಖಂಯಿ ಧನಾತ್ಮಕ (ಸಾತ್ವಿಕ) ಶಕ್ತಿ ಉರನು ಆಸ್ತಕಿ ಥಂಯ್ಸು ಯವಚೆ ದುಷ್ಟ ವಿಚಾರ, ದುಷ್ಟ ಜೇವಿ ವರೇನ ಶಿಷ್ಟ ಜಾಂವ್ಗೊ ಸಾತ್ವಿಕ ಜಾವನು ಬದಲ್ತಾ.

ಮುಖಾರಸೂನು ಯಜ್ಞವಲ್ಕ್ಯ ಸಾಂಗತಾತಿ ಇಂದ್ರಿಯಾ ನಿಗ್ರಹ ಕರಾ ಮ್ಹಣು. ಇಂದ್ರಿಯಾಂಕ ತ್ಯಾ ಘೆಲೀಲ್ಪರಿ ಸೊಡಲಾರಿ ಜಿಬ್ಬೆ ರೂಚಿನಿ ಶರೀರ ಬಾಗಲೇರಿ; ವಾಯಟ ವಿಷಯು ಪಳಯಚೆ, ಆಯಕೂಚೆ ತಾಕೂನು ಚಿತ್ತಭ್ರಮಣ ಜಾವಚೆ ಘಾವ ಆಸತಾ. ಜಾಳ, ದ್ವೇಶ, ಕೊಪ್ಪಾನಿ ಮನಾಚೆ ಸಂತುಲನ ಚುಕಚಾಕ ಪುರೊ. ಹಾಜೆನಿ ಶರೀರಾಚೆ ತ್ರಾಣ ಊಣ ಜಾವನು ಮಸ್ತ ಸುಲಭಾನಿ ಕಾಯ್ಲೋ ಯವಚಾಕ ಪುರೊ. ತಾಜೆನ ಮಸ್ತ →

ಆಮ್ಕಾ ಪ್ರೇರಕು
ಕರತಲೊ, ಕರಯತಲೊ
ದಯಾಮಯು ಪರಮಾತ್ಮು

ಸರಸ್ವತಿ ಪ್ರಭಾ ಚಂದಾ
ನವೀಕರಣಾ ಖಾತ್ರಿರಿ ಬ್ಯಾಂಕ್
ಖಾತಾ ಆನಿ ಇತರ ವಿವರ

ಖಾತಾ ನಂ.:
520101022522162
ಬ್ಯಾಂಕ್ : ಕಾರ್ಪೊರೇಶನ್
ಬ್ಯಾಂಕ್,
ನವನಗರ, ಹುಬ್ಬಳ್ಳಿ
ಬ್ಯಾಂಕ್ ಖಾತೆಚೆ ನಾಂವ :
ಸರಸ್ವತಿ ಪ್ರಭಾ
IFSC Code
CORP0000897

ಪೇಟಿಎಮ್, ಗೂಗಲ್ ಪೇ
ಫೋನ್ ಪೇ ನಂ.9483783977

ಹೇ ನ್ಹಂಹಿಸಿ ಮನಿಯಾರ್ಡರ್,
ಚೆಕ್, ಡಿ.ಡಿ. ಮೂಖಾಂತರ
ವರೇನ ತುಮ್ಮಿ ಚಂದಾ ದುಡ್ಡು
ಆಮಕಾ ದಾಡಯೇತ.

ಸಂಪುಟ-32, ಸಂಚಿಕೆ: 1+(372+4)

15 ಜೂನ್ 2020

ಮುಂಗಡ ಚಂದಾ

ಏಕ ಪ್ರತೀಕ	: ರೂ. 20/-
ಏಕ ವರಸಾಕ	: ರೂ. 230/-
5 ವರಸಾಕ	: ರೂ. 1100/-
10 ವರಸಾಕ(ಗೌರವ)	: ರೂ. 3,000/-
ಪ್ರೋತ್ಸಾಹಕ	: ರೂ. 15,000/
ಪೋಷಕ	: ರೂ. 50,000/-
ಮಹಾ ಪೋಷಕ	: ರೂ. 1,00,000/

ಪತ್ತೊ :
ಸಂಪಾದಕ, ಸರಸ್ವತಿ ಪ್ರಭಾ,
ಆರ್ಗೋಡು ಪ್ರಕಾಶನ, LIG 51,
6ಚೆಂ ಆಡರಸ್ತೊ, ನವನಗರ,
ಹುಬ್ಬಳ್ಳಿ -580025.
ಮೊಬೈಲ್ : 9483783977, 9242539776.
e-mail : argodus@gmail.com
saraswatiprabha@rediffmail.com

←

ಕಷ್ಟ ವರೆನ ಭೊಗಕಾ ಪಡಟಲೆ.

ತಶೀಂಚಿ ಅಹಿಂಸಾ ಮ್ಹಳಯಾರಿ ವಿಂಗಡ ಜೀವಿಂಕ ದುಖ್ಖಃ ದೀನಾಶಿ ಉರಚೆ. ವಿಂಗಡ ಜೀವಿಕ ಮಾರಚೆ, ಕಾಂಡೂಚೆ, ಕಾತ್ತರಚೆ ಮಾತ್ರ ಹಿಂಸಾ ನ್ಹಂಹಿ; ತಾಂಗೆಲೆ ಮನಾಕ ದೂಖಿ ಕೊರಚೆ, ತಾಂಕಾ ಸೊವಚೆ, ಅಪಮಾನ ಕೊರಚೆ ವರೇನ ಹಿಂಸೆಚಿ ಜಾತ್ತಾ. ಹಾಜೇನಿ ತೆ ಜೀವಿಕ ದೈಹಿಕ ಆನಿ ಮಾನಸಿಕ ದುಖ್ಖಃ ಜಾತ್ತಾ. ತ್ಯಾ ಖಾತ್ತಿರಿ ದುಸರ್ಯಾಂಕ ಕೀಡೊಚೆ, ತಾಂಗೆಲೆ ರೂಪ, ಗರೀಬಪಣ ಜಾಂವೊ ಊಣೆಪಣ ಪಳೋನು ಖೊಂಚೊಚೆ ಇತ್ಯಾದಿ ಸೊಡಚೆ ವರೇನ ಅಹಿಂಸಾಚಿ ಜಾತ್ತಾ.

'ದಾನ' ಮ್ಹಣಚೆ ಕಲಿಯುಗಾಂತು ಕೊರಚೆ ಅತ್ಯಧಿಕ ಪ್ರತಿಫಲ ಯವಚೆ ಕರ್ಮ ಕಂಯಿ. ಅನ್ನದಾನ, ವಿದ್ಯಾದಾನ, ಅರ್ಥದಾನ ಇತ್ಯಾದಿ ಗರಜ ಆಶ್ಶಿಲ್ಯಾಂಕ ದಿಲಯಾರಿ ದೇವಾಕ ಸಂತೋಷ ಕೊರಚಾಕ ತಾಜ್ಜಪಶಿ ವ್ಹಡ ಕರ್ಮ, ಪೂಜಾ ವಿಂಗಡ ಕಂಚೇ ನಾ ಮ್ಹಣತಾತಿ. ನಂಯಿ, ಬಾಂಯಿ, ಥಂಳೆ ಸಕ್ಕಡ ಆಪ್ಲೆನಿ ಭೊರನು ದವರೂನು ಘೆತ್ತಿಲೆ ಉದಾಕ ದುಸರ್ಯಾಲೆ ಬರೆಪಣಾ ಖಾತ್ತಿರಿಚಿ ವಾಪರತಾತಿ. ರುಕ್ಕಾಂತು ಜಾಲೀಲೆ ಫಳ, ಜಾಡಾಂತು ಜಾಲೀಲೆ ಫೂಲ ಆಪ್ಲೆ ಖಾತ್ತಿರಿ ವಾಪರನಾತಿ. ಗರಜ ಆಶೀಲೆ ಕೊಣೇಯಿ ಘೆತಲೇರಿಚಿ ತಾಜ ವಯ್ರಿ ತಾಂಕಾ ಮೋಹ ಉರನಾ. ತಶೀಚಿ ಆಶೀಲ್ಯಾನಿ ನಾತ್ತಿಲ್ಯಾಕ ದಿವಚೆ ವರೇನ ಶ್ರೇಷ್ಠ ಕರ್ಮ ಮ್ಹೊಣು ಸಕ್ಕಡ ಧರ್ಮಗ್ರಂಥಾಂತು ಸಾಂಗಿಲೆ ಆಸ್ಸ.

ಹೇ ಸಕ್ಕಡ ಕಿತಯಾಕ ಶ್ರೇಷ್ಠ ಮ್ಹಣಚೆ ವೇದಶಾಸ್ತ್ರಾಂತು ಸಾಂಗಲಾ. ತ್ಯಾ ವಾಜ್ಜಿಲೆ ಸತ್ತಾ ವಿಷಯು ಕಳ್ಳಾ. ಮನಾಂತು ತಾಜ ಖಾತ್ತಿರಿ ಘರ್ಷಣ, ಭಾಸಾಭಾಸ ಘಡ್ನು ಧಂಯಿ ಗಾಂಟೂನು ಲೋಣು ಆಯ್ಯಿಲ ವರಿ ತಾಜ್ಜೆ ಸ್ಪಷ್ಟಾರ್ಥ ಕಳೀತಾಕ ಹಾಡ್ನು ಘೇವ್ನು ಜೀವನಾಂತು ತಶೀಚಿ ಚಮಕಿಲ್ಯಾರಿ ತೆದನಾ ವಾಯಟ ಜಾವಚೆ ಸಾಧ್ಯತಾಂಯಿ ನಾ.

ಆಯಚೆ ಕರೋನಾತಂಕಾಚೆ ಹೇ ವೇಳ್ಯಾರಿ ಅಸ್ಸಲೆ ಧರ್ಮಾವಲಂಬನ ಆಮ್ಮಿ ಸಕಟಾನಿ ಕೊರಕಾ. ತಾಜ ಬರಶಿ ಮಸ್ತ ದುಡ್ಡು ಜೊಡನು ದವರಕಾ ಮ್ಹಣಚೆ ಅಪಲಾಶೆ ವರೆನ ಕೊರಕಾ ಮ್ಹೊಣು ನಾ. ಆಯಚೆ ದಿವಸು ಸಂತೋಷ, ಸಮಾಧಾನ ಆನಿ ಆನಂದಾನಿ ಕಾಡಚೆ ಮುಖ್ಯ ಆಸ್ಸಾ. ಆಮ್ಮಿ ಜಗಾಕ ಏಕಳೀ ಎತಾತಿ. ಮರತನಾ ವರೇನ ಏಕಳೀಚಿ ಆಸತಾತಿ. ಮಧೇ ಹೇ ಅವಯಿ, ಬಾಪಯಿ, ಬಾಯ್ಲ, ಚರಡುಂವ, ದೋಸ್ತ ಮ್ಹಣಚೆ ಸಂಬಂಧ ತೆಪ್ಪೂನು ಘೆತ್ತಾತಿ.

ವ್ಹಯಿ ಮನೀಷು ಏಕಾಂಗಿ ನ್ಹಂಹಿ.... ಸಂಘ ಜೀವಿ. ಏಕ ಲ್ಹಾನ ಭೀ ಜಾಡ ಜಾಲ ಮಾಗಿರಿ ವಾರೆಂ, ವಾತ, ಮಾತ್ತಿ, ಉದ್ದಾಕ ಸಕ್ಕಡ ವಾಪರೂನು ಬೃಹತ್ ವಟವೃಕ್ಷ ಜಾತ್ತಾ ತಶೀಚಿ ಮನೀಷಾ ವಯರಿ ಪಂಚಭೂತಾಚೆ ಋಣ ಆಸತಾ. ತಾಣೆ ತ್ಯಾ ಪಾರಿಗತ ಕೊರಕಾ ಜಾಲಯಾರಿ ದುಸರ್ಯಾಂಕ ಮಾನ–ಮರ್ಯಾದ ದಿವಚೆ, ದಾನ–ಧರ್ಮ ಕೊರಚೆ ಇತ್ಯಾದಿ ಕರ್ಮ ಕೊರಕಾ ಪಡತಾ. ಆಪ್ಪಣ ಶ್ರೇಷ್ಠ ಜೀವಿ ಜಾವಚಾ ವೊಚ್ಚುನು ವಿಂಗಡ ಕನಿಷ್ಟ ಜೀವಿಂಕ ವಾಂಚೆ ತಶ್ಶಿ ಪಳೋಸು ಘೆವಚೆ ಜವಾಬ್ದಾರಿ ವರೇನ ತಾಜವಯ್ರಿ ಆಸ್ಸಾ. ಕೆದನಾ ಮನೀಸು ಆಪಲೆ ಹೇ ಕರ್ತವ್ಯ ತಾಕೂನು ವಿಮುಖ ಜಾತಕಿ ತೆದ್ದನಾ ಅಸ್ಸಲೆ ಅವಘಡ, ಪ್ರಕೃತಿ ವಿಕೋಪ ಘಡತಾ. ಹೇ ಕಳೀತಾಕ ಹಾಡ್ನುಘೇವ್ನು ಮನುಷತ್ವ ವಿಸರನಾಶಿ ವಾಂಚೆ ತಾಕೂನು ಮನೀಷಾಲೆ ಉದರ್ಗತಿ ಆಸ್ಸಾ.

ಸಕಟಾಂಕ ದೇವು ಚಾಂಗ ಕೊರೊ.

– ಆರಗೋಡು ಸುರೇಶ ಶೆಣೈ, ಪ್ರಧಾನ ಸಂಪಾದಕು

ಗೊಂಯ್ಚಿ ಒಳಕ ಕೊರನು ದಿವಚೆ 'ಗೋಂಯ ಸಾಂಸ್ಕೃತಿಕ 2020”

ಕೊಂಕಣಿ ಮನೀಷು ಖಂಯೀಚೆ ಆಸ್ಸೊ; ತಾಗೆಲೆ ಕುಳಾರ ಗೋಂಯ ಮ್ಹಣಚೆ ಸಕಟಾಂಕ ಗೊತ್ತಾಶ್ಶಿಲೆ ವಿಷಯು. ಗೋಂಯ್ಚಿ ರಾಜಕೀಯ, ದೇವುಳ, ಮ್ಹಾನಮನೀಸ, ಥಂಚೆ ಪ್ರವಾಸ ಹೇ ಸಕ್ಕಡಾ ವಿಷಯಾಂತು ಹರ್ಯೇಕ ಕೊಂಕಣಿ ಮನೀಷಾಕ ಆಸಕ್ತಿ ಆನಿ ಕುತೂಹಲ ಆಸ್ಸೂನು ಆಸ್ತಾ. ಅಸ್ಸಲೆ ಗೊಂಯ್ಚಿ ಸಾಹಿತ್ಯಿಕ, ರಾಜಕೀಯ, ಆಡಳಿತಾತ್ಮಕ ತಶೀಚಿ ಥಂಯಿ ಘಡಚೆ ಕೊಂಕಣಿ ಅಭಿವೃದ್ಧಿ ವಿಷಯಾಚೆ ಖಾತ್ತಿರಿ ಸವಿಸ್ತಾರ ಮಾಹಿತಿ ಅಕ್ಷರ ರೂಪಾಂತು ದಿವಚೆ ಏಕ ಪ್ರಯತನಚಿ “ಗೋಯ ಸಾಂಸ್ಕೃತಿಕ 2020”. ಹ್ಯಾ ಪುಸ್ತಕಾಚೆ ಪ್ರಕಾಶಕ ಆಸ್ಸಾತಿ ಪಣಜಿಚೆ ರಾಜಹಂಸ ಸಂಕಲ್ಪನಾ ಪ್ರೈಲಿ ಹಾನ್ನಿ. ಸಮನ್ವಯಕ ಜಾವನು ಸೇವಾ ವಿವೇಕ ಶೆಣೈ ಕೇರೆಕರ ಹಾನ್ನಿ ದಿಲಯಾರಿ ಅನುರಾಗ ಗೋಕುಲದಾಸ ವೆರ್ಣೇಕರ, ಲಕ್ಷ್ಮೀಕಾಮತ ಪೆಡ್ನೆಕರ್, ಸುಮೇದ ಸುಬ್ರಾಯ ನಾಯ್ಕ ಹಾನ್ನಿ ಸಹಾಯಕ ಜಾವನು ಸೇವಾ ದಿಲ್ಲಾ.

Goa Saunskrutik
2020

ಡೆಮ್ಮಿ 1/8 ಸೈಜಾಚೆ 280 ಪಾನಾಚೆ ಹೇ ಪುಸ್ತಕಾಂತು ಗೋಯಾಂತು ಘೆಲೀಲೆ ವರಸ ಘಡಿಲೆ ಸುಮಾರ ಚಾಳೀಸಾ ಪಶಿ ಚ್ಹಡ ವಿಷಯಾಚೆ ಮಾಹಿತ ಆಮಕಾ ಮೆಳತಾ. ಘೆಲೀಲೆ ವರ್ಷ ಗೋಯಾಂತು ಕಿತ್ಲೆ ಕೊಂಕಣಿ ಪುಸ್ತಕ ಪ್ರಕಾಶಿತ ಜಾಲ್ಲೆ; ತಾಂತು ದೇವನಾಗರಿ ಲಿಪಿಚೆ ಪುಸ್ತಕ ಕಿತ್ಲೆ, ಇಂಗ್ಲೀಷ್ ಲಿಪಿಚೆ ಪುಸ್ತಕ ಕಿತ್ಲೆ, ಖಂಚೆ ಪ್ರಶಸ್ತಿ ಕೋಣಾಂಕ ಮೆಳ್ಳೆ, ಗೋಯಾಂತು ಆಸ್ಸುಚೆ ಬರೋಪಿ, ಭಾಷಾಂತರಕಾರ, ಡಿ.ಟಿ.ಪಿ. ಆಪರೇಟರ್, ಗೊಂಯ್ಚಿ ಹೈಲೆಟ್ಸ್, ಸಾಹಿತ್ಯ ಅಕಾಡೆಮಿ ಆನಿ ಇತರ ಪ್ರಶಸ್ತಿ ಕೋಣಾಂಕ ಮೆಳ್ಳೆ, ಥಂಯಿ ಆಸ್ಸುಚೆ ಕೊಂಕಣಿ ಪತ್ರಿಕಾ ಖಂಚೆ? ಗೋಂಯಾಂತು ಆಸ್ಸುಚೆ ಡಿ.ಟಿ.ಪಿ. ಆಪರೇಟರ್ ಕೋಣ? ಭಾಷಾಂತರಕಾರ ಕೋಣ? ಅಶ್ಶಿ ಸಾಹಿತ್ಯಾಚೆ ಮಸ್ತ ಉಪಯುಕ್ತ ಮಾಹಿತ ಹಾಂತು ಉಪಲಬ್ಧ ಆಸ್ಸ. ಒಟ್ಟಾರೆ ಗೊಂಯ್ಚಿ ಭಾಯಚಾಂಕ ಮಾತ್ರ ನ್ಹಂಹಿ ಗೊಂಯ್ಚಿ ಭಿತ್ತವಯಲೆ ಲೋಕಾಂಕ ವರೇನ ಹೇ ಮಸ್ತ ಉಪಯುಕ್ತ ಪುಸ್ತಕ ಮ್ಹಣಚಾಂತು ಸಂಶಯು ನಾ. 280 ಪಾನಾಚೆ ಪುಸ್ತಕಾಚೆ ಮ್ಹೊಳ ಕೇವಲ ರೂ. 100/– ಮಾತ್ರ, ಮಾಹಿತಿಕ ಫೋನ್ 2220320 ಜಾಂವೊ 2232177 ಹಾಂಗಾಕ ಸಂಪರ್ಕ ಕೊರಯೇತ.

ಶ್ರೀ ಕಾಶೀಮಠಾಧೀಶಾಂಗೆಲೊ ಚಾತುರ್ಮಾಸ ವ್ರತ ಮಂಗಳೂರಾಂತು

ಶ್ರೀ ಕಾಶೀಮಠಾಧೀಶ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮ್ಯಾಂಗೆಲೊ ಶಾರ್ವರಿ ನಾಮ ಸಂವತ್ಸರಾಚೊ ಚಾತುರ್ಮಾಸು ಮಂಗಳೂರ್ಚೆ ಕೊಂಚಾಡಿಂತು ಆಸ್ಸುಚೆ ಶ್ರೀ ಸಂಸ್ಥಾನಾಚೆ ಶಾಖಾ ಮಠಾಂತುಲೆ ಶ್ರೀ ಸಂಯಮಿಂದ್ರ ಸಭಾ ಭವನಾಂತು ಘಡತಾ ಮ್ಹಣಚೆ ಮಾಹಿತ ಮೆಳ್ಳ್ಯಾ. ಹ್ಯಾ ಕಾರಣಾನಿ ಅವುಂದೂಚೆ ಚಾತುರ್ಮಾಸ ಕಾರ್ಯಕ್ರಮಾಚೆ ಆಮಂತ್ರಣ ಪತ್ರಾಚೆ ಉಗ್ತಾವಣ ಆರತ ಪೂಜ್ಯ ಸ್ವಾಮ್ಯಾನಿ ಕೋಟ ಶ್ರೀ ಕಾಶೀ ಮಠಾಂತು ಕೆಲ್ಲಿ.

Chathurmasa Vrita
2020
ಚಾತುರ್ಮಾಸ ವ್ರತ
Chathurmasa Vrita
At Konchady Shree Kashi Math Mangaluru

ಹೇ ವೇಳ್ಯಾರಿ ಕೊಂಚಾಡಿ ಶ್ರೀ ವೆಂಕಟರಮಣ ದೆವಳಾಚೆ ಅಧ್ಯಕ್ಷ ಡಿ. ವಾಸುದೇವ ಕಾಮತ್, ಶ್ರೀ ಮಹಾಲಸಾ ನಾರಾಯಣೀ ದೇವಳಾಚೆ ಅಧ್ಯಕ್ಷ ಕಸ್ತೂರಿ ಸದಾಶಿವ ಪೈ, ಜಿ. ರತ್ನಾಕರ ಕಾಮತ್, ಶಶಿಧರ್ ಪೈ ಮಾರೂರು, ಪ್ರಶಾಂತ ಪೈ, ದೀಪಕ್ ಕುಡ್ವ ಆದಿ ಲೋಕ ಉಪಸ್ಥಿತ ವ್ಹರಲೀಲೆ.

ಅವುಂದೂಚೆ ಚಾತುರ್ಮಾಸ ವ್ರತ ಸ್ವೀಕಾರಾ ಖಾತ್ತಿರಿ ಪೂಜ್ಯ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೆ ತಾ. 30–06–2020 ದಿವಸು ಕೊಂಚಾಡಿಕ ಪುರಪ್ರವೇಶ ಕರತಾತಿ. ತಾ. 06–07–2020 ದಿವಸು ಶ್ರೀಮದ್ ಸುಕೃತೀಂದ್ರ ತೀರ್ಥ ಸ್ವಾಮ್ಯಾಂಗೆಲೊ ಪುಣ್ಯತಿಥಿ ಆರಾಧನೆ ಪ್ರಯುಕ್ತ ಲಘುವಿಷ್ಣು, ಅಭಿಷೇಕ, ಸ್ವರ್ಣ ಗರುಡ ವಾಹನ ಇತ್ಯಾದಿ ಧಾರ್ಮಿಕ ಕಾರ್ಯಕ್ರಮ ಚಲ್ತಾ.

ತಾ. 09–07–2020 ದಿವಸು ಸಂಸ್ಥಾನಾಚೆ ದೇವಾಂಕ ಸಾನಿಧ್ಯ ಹವನ ಇತ್ಯಾದಿ ಸೇವಾ ಚಲ್ತಾ. ತಾ. 10–07–2020 ಆಷಾಢ ಬಹುಳ ಪಂಚಮಿ ದಿವಸು ಸಂಸ್ಥಾನಾಚೆ ದೇವಾಂಕ ಪಂಚಾಮೃತ ಅಭಿಷೇಕ, ಧೂರ್ವಾರ್ಚನ, ಶತಕಲಶಾಭಿಷೇಕ, ಪವಮಾನಾಭಿಷೇಕ,, ಕನಕಾಭಿಷೇಕ, ಮೃತ್ತಿಕಾನಯನ, ಮುದ್ರಾಧಾರಣ, ಮಹಾಪೂಜಾ ಘಡ್ತಾ. ಸಾಂಜವಾಳ ಮೃತ್ತಿಕಾ ಪೂಜ್ಜಾ ಕೊರನು ಪೂಜ್ಯ ಸ್ವಾಮೆಂ ಶಾರ್ವರಿ ಸಂವತ್ಸರಾಚೆ ಚಾತುರ್ಮಾಸ ವ್ರತ ಸ್ವೀಕಾರ ಕರತಾತಿ.

ಥಂಚಾನ 2–9–2020 ಪರ್ಯಂತ ಪೂಜ್ಯಾಂಗೆಲೆ ಚಾತುರ್ಮಾಸ ವ್ರತ ಚಲ್ತಾ. ಉಪರಾಂತ ಕಾರ್ತಿಕ ಶುಕ್ಲ ದ್ವಾದಶಿ ಮ್ಹಳಯಾರಿ ಉತ್ಥಾನ ದ್ವಾದಶಿ ಪರ್ಯಂತ ಪೂಜ್ಯ ಸ್ವಾಮೆಂ ಕೊಂಚಾಡೀಂತೂ ಉರತಾತಿ.

ಹೇ ಸಂದರ್ಭಾರಿ ಜುಲೈ 25ಕ ನಾಗರ ಪಂಚಮಿ, ಜುಲೈ 31ಕ ವರಮಹಾಲಕ್ಷ್ಮೀ ವ್ರತ, ಅ.4ಕ ಋಗುಪಾಕರ್ಮ, ಅ.11ಕ ರಾತ್ತಿಕ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಶ್ರೀ ಕೃಷ್ಣಾಕ ಕ್ಷೀರಾಭಿಷೇಕ,ಅ.22ಕ ಶ್ರೀ ಗಣೇಶ ಚತುರ್ಥಿ, ಅ.26ಕ ಶ್ರೀ ಗಣೇಶ ವಿಗ್ರಹ ವಿಸರ್ಜನ ಆನಿ ಸ.1ಕ ಶ್ರೀ ಅನಂತ ನೋಂಪಿ ವ್ರತಾಚರಣ ಇತ್ಯಾದಿ ಕಾರ್ಯಕ್ರಮ ಚಲ್ತಾ.

ಹೇ ವರಷಾಚೆ ಚಾತುರ್ಮಾಸ ವೇಳ್ಯಾರಿ ಭಕ್ತ ಲೋಕಾಂಕ ಸೇವಾ ಪಾವಯಚಾಕ ವಿಶೇಷ ಅವಕಾಶ ಆಸ್ಸುನು ಭಿಕ್ಷಾ ಸೇವೆಕ ರೂ. 3000/–, ಸಂತರ್ಪಣ ಸಹಿತ ಭಿಕ್ಷಾ ಸೇವೆಕ ರೂ. 10,000/–, ಏಕ ದಿವಸಾಚೆ ಪೂರ್ತಿ ಸೇವೆಕ ರೂ. 25,000/–, ಪೂರ್ತಿ ದಿವಸಾಚೆ ವಿಶೇಷ ಸೇವೆಕ ರೂ. 50,000/–, ಆನಿ ಪೂರ್ತಿ ದಿವಸಾಚೆ ಅತಿ ವಿಶಿಷ್ಠ ಸೇವೆಕ ರೂ. 1,00,000/– ಮ್ಹೊಣು ನಿಕ್ಕಿ ಕೆಲೀಲೆ ಆಸ್ಸುನು ಸೇವೆಕ ಲಾಗಚೆ ದುಡ್ಡು ಚೆಕ್/ಡಿಡಿ/ಆರ್‌ಟಿಜಿಎಸ್/ನೆಫ್ಟ್ ಮೂಖಾಂತರ ಚಾತುರ್ಮಾಸ ಸಮಿತಿಚೆ ಬ್ಯಾಂಕ್ ಖಾತೆಕ ಧಾಡ್ನು ದಿವಯೇತ. ಖಂಚೇಯಿ ಚಡ್ತೆ ಮಾಹಿತಿಕ ಚಾತುರ್ಮಾಸ ಸಮಿತಿ ಆಫೀಸ್ ಮೊಬೈಲ್ ನಂ. 9449362909, 9448845909 ಹಾಂಗಾಕ ಸಂಪರ್ಕ ಕೊರಯೇತ.

ಕರೋನಾ ಸಂಸರ್ಗ ಕಾರಣಾನಿ ಹೇ ಪಂತಾಚೆ ಚಾತುರ್ಮಾಸ ವೇಳ್ಯಾರಿ ಚಾತುರ್ಮಾಸ ಸಮಿತಿಚಾನ ಮಸ್ತ ಮುಂಜಾಗ್ರತಾ ಕ್ರಮ ಘೆತ್ತಿಲೆ ಆಸ್ಸಾ. ಸಕಟಾನಿ ಮಾಸ್ಕ ಘಾಲ್ನು ಘೇವ್ನು ಯವಚೆ, ಪರಸ್ಪರ ಅಂತರ ರಾಕ್ಲೂನು ಘೆವಚೆ, ಭಕ್ತಾನಿ ಹಾಡಿಲೆ ಹೊರೆಕಾಣಿಕಾ ರಾಸಾಯನಿಕ ತಾಕೂನು ಶುದ್ಧ (ಸ್ಯಾನಿಟೈಸಿಂಗ್) ಕೆಲ್ಲ ನಂತರ ವಾಪರಚೆ, ಆಗಮನ ಆನಿ ನಿರ್ಗಮನ ವೆಗವೆಗಳೆ ಬಾಗಲಾಂತು ಕೊರಚೆ ಇತ್ಯಾದಿ ಸಬಾರ ಕ್ರಮ ಘೆವಚಾಕ ಠರಯಿಲೆ ಆಸ್ಲೂನು ಭಕ್ತ ಲೋಕಾನಿ ತಾಜ್ಜೆ ಪ್ರಕಾರ ಚಮಕೂಚೆ ಅನಿವಾರ್ಯ ಜಾವನಾಸ್ಸಾ.

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ

ಕೊರೋನಾ ಕೋವಿಡ್–19 ಪರಿಣಾಮ ದೇಶಾದ್ಯಂತ್ಯ ಪೂರ್ತಿ ಲಾಕ್ಡೌನ್ ಜಾಲೀಲೆ ನಿಮಿತ್ಯ ಕೊಂಕಣಿ ಭಾಷಿಕ ಗರೀಬ ಕಲಾವಿದ ಮಸ್ತ ಸಂಗಟ ಭೊಗಚಾಕ ಲಾಗ್ಗಿಲೆ. ತಾನ್ನಿ ಜೀವನ ಚಲಯಚಾಕ ವರೇನ ವ್ಹಡ ಮಾರ ಪಡಿಲೆ. ಅಸ್ಸಲೆ ವೇಳ್ಯಾರಿ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ತರಪೇನಿ ಅರ್ಹ 138 ಫಲಾನುಭವಿಂಕ ಸೊದ್ದುನು ತಾಂಕಾ ಕನ್ನಡ ಆನಿ ಸಂಸ್ಕೃತಿ ಇಲಾಖೆ ಸಚಿವ ಶ್ರೀ ಸಿ.ಟಿ. ರವಿ ತಾಂಗೆಲೆ ಸಹಯೋಗಾನಿ ಹರ್ಯೇಕ ಗರೀಬ ಕಲಾವಿದಾಂಕ ಕೋವಿಡ್–19 ಪರಿಹಾರಾರ್ಥ ಜಾವನು ಸಹಾಯಧನ ರೂಪಾರಿ ರೂಪಾಯಿ 2000/– ಸೀದಾ ತಾಂಗೆಲೆ ಬ್ಯಾಂಕ್ ಅಕೌಂಟಾಕ ಜಮಾ ಕೆಲ್ಲೆ. ಹೇ ಸಗಟ ಕಾರ್ಯಾಕ ಮದದ್ ದಿಲೀಲೆ ಸನ್ಮಾನ್ಯ ಕನ್ನಡ ಆನಿ ಸಂಸ್ಕೃತಿ ಇಲಾಖಾ ಸಚಿವ ಶ್ರೀ ಸಿ.ಟಿ ರವಿ ಹಾಂಕಾ ಆನಿ ಇಲಾಖೆಚೊ ಸಕ್ಕಡ ಅಧಿಕಾರಿಂಕ ತಶೀಚಿ ರಿಜಿಸ್ಟ್ರಾರ್ ಹಾಂಕಾಯಿ ಅಕಾಡೆಮಿ ಅಧ್ಯಕ್ಷ ಡಾ. ಜಗದೀಶ್ ಪೈ ಹಾನ್ನಿ ಪತ್ರಿಕಾ ಪ್ರಕಟಣೆ ಮೂಖಾಂತರ ಧನ್ಯವಾದ ಮಾನಲಾ.

ಧಾರವಾಹಿ – 55

ದೊನ್ನೀ ಬಾಯ್ಲ

"ಹಿಗೆಲಿಂ ಭಯ್ಯಾನಿ ಭಾಸ್ಕರು ಕೈಕಿ ವಯರಿ ಸ್ಲ್ಯಾಬಾರಿ ವಚೂನು ನಿದೆಲಾಶಿ ದಿಸತಾ.... ಚರಡಪಣ ನ್ಹಂಹಿವೇ? ಖಂಯಿಕಿ ನೀದ ಜೋರ ಲಾಗೂನು ಆಸ್ಸುಚಾಕ ಪುರೊ..." ಮ್ಹೊಣು ಅಂದಾಜ ಕೊರನು ಕೊಗ್ಗಣ್ಣ ಸ್ಟೇರ್‌ಕೇಸ್ ಚೋಡ್ನು ವಯ್ರಿ ಆಯಲೊ. ಸಕ್ಕಡೆ ಸೊದ್ದಿಲೊ. ಖಂಯಿಚಿ ಭಾಸ್ಕರಾಲೆ ಪತ್ತೊ ನಾ. "ಅಯ್ಯೋ ದೇವಾ ಹೋ ಚರಕೊ ಆನಿ ಕೈಕ ವಚ್ಚುನು ಆಸಚಾಕ ಪುರೊ...." ಮ್ಹಣತಾ ಭಯ್ಯಾನಿ ಸಕ್ಕಲ ಆಯ್ಯಿಲೊ. ಬಾಗಲಾಂತು ರಾಬೂನು ಬಾಮ್ಣಾನಿ ಪುತ್ತಾ ಖಾತ್ತಿರಿ ತಡಪಡಚೆ ಪಳೋನು ಮನಾ ಭಿತ್ತರೀಚೆ ಆನಂದ ಭೊಗೆತಾ ಆಶ್ಶಿಲಿ ಕನಕಾ ಬಗಲೇನಿ ಪಳೋನು "ಥಂಯಿನಾ.... ಭಾಸ್ಕರು...!?" ಮಸ್ತ ಆತಂಕಾನಿ ಮ್ಹಳ್ಳೊ.

"ಖಂಯಕಿ ದೋಸ್ತಾ ಘರ್ಕಡೆ ವಚೂನು ನಿದ್ದೊನು ಆಸಚಾಕ ಪುರೊ... ಎತ್ತೆಲೊ ಸೊಡ್ಡಾ.... " ಸಸಾರಾನಿ ಸಾಂಗೂನು ತೀ ಭಿತ್ತರಿ ವಚ್ಚಾಕ ಭಾಯರಸರಲಿ.

"ದೋಸ್ತಾ ಘರ್ಕಡೆಚಿ ಘೆಲಯಾರಿ ಅಡ್ಡಿನಾ ಸೋಡಿ.... ಖಂಯಿಪೂಣೆ ರಾತ್ತಿ ಹಾಣೆ ವತ್ತನಾ ಬೀಟ್ ಪೊಲೀಸಾ ಹಾತ್ತಾಗಿತ್ತಾಕ ಶಿರಕೂನು ತಾಂಗೆಲಾಗಿ ತೂಂವೆ ಕೆಲೀಲೆ ಘನಕಾರ್ಯ ಸಕ್ಕಡ ಸಾಂಗಲೋ ಮ್ಹಳಯಾರಿ.... ತಾನ್ನಿ ತುಕ್ಕಾ ಸೊದ್ದುನು ಎತ್ತಾಮೂ.... ಆರೆಸ್ಟ್ ಕೊರನು ವ್ಹರಲೇರಿ ಮ್ಹಣಚೆ ಭಯಿ.... ಘರಾ ಮರ್ಯಾದ ರಸ್ತ್ಯಾರಿ ಎತ್ತಮೂ ...." ತಿಕ್ಕಾ ಚಿಕ್ಕೆ ಭೀವಯನಾಶಿ ವಾಟ್ಟೆಕ ಹಾಡಚಾಕ ಜಾಯನಾ ಮ್ಹೊಣು ಗೊತ್ತಾಶ್ಶಿಲೆ ನಿಮಿತ್ಯ ಅಶ್ಶಿ ಮ್ಹಳ್ಳೊ.

ಬಾಮ್ಣಾನಿ ಪೊಲೀಸಾ ಖಬ್ಬರ ಸಾಂಗ್ಲ ಸತ್ತಾ ಅಚಾನಕ್ ಜಾವನು ಕನಕಾಲಿಂ ಹರದೆ ದಡಬಡಚಾಕ ಲಾಗಲೆ. ವ್ಹಯಿ ಭಾಸ್ಕರು ಹೂನ ರಗತಾಚೊ ಚರಕೊ; ಮೆಗೆಲೆ ವಯಚೆ ಹಠಾನಿ ವಚ್ಚೂನು ಆಶ್ಶಿಲೆ, ನಾತ್ತಿಲೆ ಸಕ್ಕಡ ಸಾಂಗಲಾರಿ ಪೊಲೀಸಂಚಿ ನಂಬ್ಬೂಗ್ನು ಸೊಡತಾತಿ. ತಾನ್ನಿ ವ್ಹರ್ನು ಜೈಲಾ ಭಿತ್ತರಿ ಲೊಕ್ಕೈಲೆ ಮ್ಹಳಯಾರಿ ಮುಖಾರಿ ಜೀವನ ಸಕ್ಕಡ ಬರ್ಬಾದ.... ಮೆಗೆಲೆ ಪುತ್ತಾಕ ವರೇನ ಜೇಲಾಕ ವಚ್ಚುನು ಆಯ್ಯಿಲ್ಯಾ ಬಾಯ್ಲಮನ್ಶೆಲಿ ಪೂತು ಮ್ಹಣಚೆ ವಾಯಟ ನಾಂವ ಎತ್ತಾ." ಅಶ್ಶಿ ಯವಜೂಚೆ ಭಿತ್ತರಿ ತಿಗೆಲೆ ಹಾತ್ಪಾಯು ಕಡಕಡಚಾಕ ಲಾಗಲೆ. ತೀ ಕೊಗ್ಗಣ್ಣಾ ಲಾಗ್ಗಿ ವಚ್ಚೂನು "ತುಮ್ಮಿ ಭಾಯ್ರಿ ರಾಬ್ಬೂನು ಉಲಯತಾ ಆಸ್ಸಾಮೂ ಭಿತ್ತರಿ ಯೆಯ್ಯಾತಿ.... ಹೂನ ಹೂನಿ ಜಾವನು ಏಕ ಲೋಟ್ಟೊ ಚಾಹ ಕೊರನು ದಿತ್ತಾ ಪೀವನು ಘೆಯ್ಯಾತಿ, ಮಾಗಿರಿ ಕಸ್ಸಲೆ ಕೊರಚಾಕ ಜಾತ್ತಾ ಮ್ಹೊಣು ವಿಚಾರ ಕೊರಯಾ..." ಮ್ಹೊಣು ಮಸ್ತ ಮರ್ಯಾದ ದಿವನು ಭಿತ್ತರಿ ಆಪೋನು ಘೇವ್ನು ವ್ಹೆಲ್ಲೆ.

"ಭಿತ್ತರಿ ಘೆಲ್ಲ ಸತ್ತಾ....ಭಾಸ್ಕರಾಲೆ ಸ್ಕೂಲ್ ಬ್ಯಾಗ್ ಸೊದ್ದುನು ಏಕ ನೋಟ್‌ಬುಕ್ ಹಾಡನು ತಾಗೆಲೆ ಹಾತ್ತಾಕ ದಿಲ್ಲಿ. ಆನಿ "ಹಾಂತು ಭಾಸ್ಕರಾಲೆಂ ದೋಸ್ತಾಲೆ ಸಕಟ್ಟಾಲೆ ಫೋನ್ ನಂಬರ ಆಸ್ಸಾ. ತುಮ್ಮೀಚಿ ಏಕ್ಹಂತಾ ಫೋನ್ ಕೊರನು ಪಳೆಯ್ಯಾ. ಹಾಂವ ರಾಂಚೊಸರೇಕ ವಚೂನು ತುಮಕಾ ಏಕ ಕಪ್ ಚಾಹ ಕೊರನು ಘೇವ್ನು ಎತ್ತಾ...." ಲೋಣ್ಯಾಚಾನ ಕೇಸ ಕಾಡಿಲ ವರಿ ಮ್ಹಳ್ಳಿ.. ಕೊಗ್ಗಣ್ಣಾಕ ಆಪಣಾನಿ ಸೊಡಿಲೆ ಬಾಣ ಜಾವಕಾ ಜಾಲೀಲೆ ಜಾಗೆಕ ವಚ್ಚುನು ಕೊಂಬಲಾ ಮ್ಹಣಚೆ ಖಾತ್ರಿ ಜಾಲ್ಲೆ. ತ್ಯಾ ನೋಟ್ ಬುಕ್ ಘೇವ್ನು ತಾಂತುಲೆ ಏಕ್ಕೇಕಾ ನಂಬರಾಕ ಫೋನ್ ಕೊರಚಾಕ ಲಾಗಲೊ. ಜಾಲಯಾರಿ ಸಕ್ಕಡ ಫ್ರೆಂಡ್ಸ್ ಭಾಸ್ಕರು ಆಪ್ಲೆ ಘರಾಕ ಯೇನಿ ಮ್ಹೊಣೂ ಸಾಂಗತಾತಿ. ತೆದ್ದನಾ ಕೊಗ್ಗಣ್ಣಾಲೆ ಚಿಂತಾ ಚ್ಹಡ ಜಾವಚಾಕ ಶೂರ ಜಾಲ್ಲೆ. ಎದರಾಕ ಪಾಗಾರಾಕ ಲಾಂಬಯಿಲೆ ಹೇಮಾನಿ "ಮೆಗೆಲೆ ದೋನ ಚರಡುವಾಂಕ ಸಾಭೀತಾನಿ ಪಳೋನು ಘೆವಚಾಕ ಜಾಯನೀಮೂ ತುಮಕಾ!" ಮ್ಹೊಣು ಆಕ್ಷೇಪು ಕೆಲೀಲ್ವರಿ ಜಾಲ್ಲೆ.

ಕೊಗ್ಗಣ್ಣ ಮಾತ್ತೆ ಸಕ್ಕಲ ಘಾಲ್ಲೊ. ತಿತ್ತುಲೆ ಭಿತ್ತರಿ ಕನಕಾ ತಾಕ್ಕಾ ಚಾಹ ಕೊರನು ಘೇವ್ನು ಹಾಡಲಿ. ಬಾಮ್ಣಾಲೆ ಬಾವ್ವಿಲೆ ತೋಂಡ ಪಳೋನೂಚಿ ತಿಕ್ಕಾ ಭಾಸ್ಕರು ಆಪ್ಲೆ ಫ್ರೆಂಡ್ಸಾಲೆ ಘರಾಕ ಖಂಯಿಚಿ ಘೆಲೀಲನಾ ಮ್ಹಣಚೆ ಕೋಳ್ನು ಘೆಲ್ಲೆ. ಆನಿ ಪೊಲೀಸಾಲಾಗ್ಗಿಚಿ ವಚೂನು ಆಸ್ಸುಕ ಪೂರ್ವೆ ಮ್ಹಣಚೆ ಆತಂಕಯಿ ತಿಕ್ಕಾ ತಡಪಡಚೆ ವರಿ ಕೆಲ್ಲೆ.

ನ್ಹಂಹಿ ತುಮ್ಮಿ ತುಮಗೆಲೆ ದೂರಾಚೆ ಸಂಬಂಧಿ; ಪಯಲೆ ಬಾಯ್ಲೇಲಿಂ ಬಾಪ್ಪುಲೇಲಿಂ ಧೂವ ಏಕಳಿ ಅನಂತ ನಗರಾಂತು ಆಸ್ಸಾ ಮ್ಹಣತಾ ಆಶ್ಶಿಲಿಮೂ.... ಅವಯಿಲೆ ಸಂಬಂಧಿಕ ಮ್ಹೊಣು ಹಾಣೆ ಥೈಕ ಗಿಯ್ಕ ವಚ್ಚುನು ಆಸಲೇರಿ.... ಏಕ್ಹಂತ ತಿಕ್ಕಾ ಫೋನ್ ಕೊರನು ಪಳೋವಚಾಕ ನಜ್ಜವೇ?" ಹೇಮಾಲಿಂ ಏಕಳಿ ಸಂಬಂಧಿ ಆಸ್ಸ ಮ್ಹಣಚೆ ಉಡಗೋಸು ಕೊರನು ದಿಲ್ಲಿ. ತಿಗೆಲೆ ನಾಂವ ಅನುರಾಧಾ ಮ್ಹೊಣು. ಕೊಗ್ಗಣ್ಣ ತಿಕಾಯಿ ಫೋನ್ ಕೆಲ್ಲೊ. ಜಾಲಯಾರಿ ಫೋನ್ ಕೊರಚೆ ಭಿತ್ತರಿ ಭಾಸ್ಕರಾಲಿಂ ವಿಷಯು ಉಲಯನಿ. "ಮಸ್ತ ದಿವಸು ಜಾಲ್ಲ ನ್ಹಂಹಿಫೆ ಫೋನ್ ಕರನಾಶಿ.... ಆತ್ತ ಚಿಕ್ಕೆ ಪುರುಸೊತ್ತಿ ಆಶ್ಶಿಲೆ.... ತ್ಯಾ ಖಾತಿರಿ ಫೋನ್ ಕೆಲ್ಲೆ ಸಕ್ಕಡ ಆರಾಮ ಆಸ್ಸಾ ನ್ಹಂಹಿವೇ?" ಮ್ಹೊಣು ಕುಶಲೋಪರಿ ಉಲಯಲೊ.

ತಾಕ್ಕಾ ಅನುರಾಧಾ "ಆಮ್ಮಿ ಸಕ್ಕಡ ಹುಷಾರ ಆಸ್ಸಾತಿರೆ ಕೊಗ್ಗಾ... ತೂಂ ತುಗೆಲಿಂ ಬಾಯ್ಲ; ಚರಡುಂವ ಸಕ್ಕಡ ಕಶ್ಶಿ ಆಸ್ಸತಿ? ಭಾಸ್ಕರು ಕಶ್ಶಿ ಆಸ್ಸಾ... ತಾಕ್ಕಾತ್ತ ಕಿತ್ತೆ ಕ್ಲಾಸ್. ಏಕ್ಹಂತಾ ಬಾಯ್ಲ ಚರಡುವಾಂಕ ಆಪೋನು ಘೇವ್ನು ಯೋರೆ ಆಮಗೇಲೆ ಘರ್ಕಡೆ..." ಮ್ಹಳ್ಳಿ.

ಕನಕಾ ತಾಗೆಲೆ ಕಾನ್ನಾ ಲಾಗ್ಗೀ ಯವ್ನು "ಭಾಸ್ಕರು ಆಯ್ಲಾಕಿ ಮ್ಹೊಣು ನಿಮ್ಗಿಯಾ.... ನಿಮ್ಗಿಯಾ...." ಮ್ಹೊಣು ಪರ್ಪರತ ಸನ್ನೆ ಕೊರನು ಸಾಂಗತಾ ಆಶ್ಶಿಲಿ. ಕೊಗ್ಗಣ್ಣ ತಿಕ್ಕಾ ಹಾತ್ತಾ ಬೊಟ್ಟಾನಿ ಸನ್ನೆ ಕೊರನು ನುತ್ತ ರಾಭ ಮ್ಹಣತಾ ಆಸಲೇರಿಚಿ ತೀ ಗಪ್ ಉರಚಾಕ ತಯ್ಯಾರ ನಾ. ಹಾಂಗೆಲೆ ಹೇ ಸ್ಪರ್ಧಾ ಮೊಬೈಲಾಂತು ಉಲಯತಾ ಆಶ್ಶಿಲಿ ಅನುರಾಧಾಕ ಕಳನಾಶಿ ವಚ್ಚನಾ. ತೀ "ಕಸ್ಸಲೆರೆ ಕೊಗ್ಗಾ... ಬಾಯ್ಲ ಯವ್ನು ಕಸಲ್ಕಿ ಕಾನ ಚಾಬತಾ ಆಸ್ಸಮೂ!" ಕೀಡೊಚೆ ವರಿ ಮ್ಹಳ್ಳಿ.

"ಖಾಂಯಿ ನಾಗೇ ಕಾಲಿ ಸಾಂಜವಾಳಾ ಫ್ರೆಂಡ್ಸಾ ಒಟ್ಟು

ಫೆಲೀಲೊ ಭಾಸ್ಕರು ಆನ್ನಿಕೆ ಯೇನಿ... ತಾಗೆಲೆ ಫ್ರೆಂಡ್ಸಾಕ ಫೋನ್ ಕರಾ" ಮ್ಹಣ್ತಾ ಆಸ್ಸ ತಿತ್ಲೆಚಿ" ಸಾಮಾನ್ಯ ವಿಷಯು ಮ್ಹಳೇಲ ವರಿ ಮ್ಹಳ್ಳೊ.

"ಚರಡಪಣ ನ್ಹಂಹಿವೇ; ಫ್ರೆಂಡ್ಸಾ ಬರಶಿ ಮಸ್ತಿ ಕರತಾ ವೇಳು ಫೆಲೀಲೆಚಿ ಕಳ್ನಿ ಕಿತ್ಕಿ. ಸಾವಕಾಶ ಜಾವನು ಉಟಾನು ಯತಲೊ ಸೋಡಿ...." ಸಮಾಧಾನ ಕೊರಚೆ ವರಿ ಮ್ಹಳ್ಳಿ.

"ಜಾಯ್ತಗೆ ಆನ್ನೆಕ ಪಂತಾ ಕಾಲ್ ಕರತಾ; ಆತ್ತ ದವರತಾ ಜಾಯ್ತವೇ?" ಮ್ಹೊಣು ಕಾಲ್ ಕಟ್ ಕರತಾ.

ಆಪ್ಣ ಸಾಂಗಿಲ ಮ್ಹಣಕೆ ಭಾಸ್ಕರು ಆಯ್ಲಾಕಿ ನಾಂಕಿ ಮ್ಹಣಚೆ ಆನುರಾಧಾ ಲಾಗ್ಗಿ ನಿಮ್ಗಿನಾತ್ತಿಲೆ ಖಾತ್ತಿರಿ ಕನಕಾಕ ಮಸ್ತ ರಾಗು ಆಯ್ಯಿಲೆ. ತೀ ರಾಗಾನಂಚಿ "ತುಮ್ಮಿ ತಿಕ್ಕಾ ಕಾಲ್ ಕೆಲ್ಲಿಲೆ ಕಿತಯಾಕ ಆನಿ ನಿಮ್ಗಿಲೀಲೆ ಕಸ್ಸಲೆ?" ಭಿಷ್ವೇಚೆ ವರಿ ನಿಮ್ಗಿಲಿ.

ತಿಕ್ಕಾ ಕಿತಯಾಕ ಕೋಪು ಆಯಲಾ ಮ್ಹಣಚೆ ಕೊಗ್ಗಣ್ಣಾಕ ಕೋಳ್ನು ಆಶ್ಶಿಲೆ. ತ್ಯಾ ಖಾತ್ತಿರಿ ತೊಂ "ಆಮ್ಗೆಲೆಂ ಪೊತು ಧಾವ್ನು ಫೆಲ್ಲಾ ಮ್ಹೊಣು ಗಾಂವಬsರಿ ಟಾಂ..ಟಾಂ.. ಕರಿ ಮ್ಹಣ್ತವೇ ತೂಂ? ಫಕ್ತ ತೊಂ ಥೈಕ ಯವ್ನು ಆಸಲೇರಿ ಹಾಂವೆ ಭಾಸ್ಕರಾ ವಿಷಯು ಉಲಯಲ ಕೂಡ್ಲೆ ತೀ ತೊಂ ಹಾಂಗಾಕ ಆಯ್ಲಾ ಮ್ಹೊಣು ಸಾಂಗೂನು ಆಸ್ತಲಿ... ಕಾಲಿ ಫೆಲೀಲೊ ಆನ್ನಿಕೆ ಫರ್ಕಡೆ ಯೇನಿ ಮ್ಹಳೀಲ ತೆದ್ದನಾ ಪೂಣಿ ಖಂಡಿತ ಸಾಂಗ್ತಾಶಿಲಿ. ತೆದನಾಂಯಿ ಸಾಂಗ್ನಿ ಮ್ಹಳಯಾರಿ ತೊಂ ತ್ರೈಕ ಯೇನಿ ಮ್ಹೊಣು ನ್ಹಂಹಿವೇ ಅರ್ಥು" ಇತ್ಲೆ ಸೂಕ್ಷ್ಮ ವಿಷಯು ಗೊತ್ನಾವೇ ತುಕ್ಕಾ ಮ್ಹಣಚೆ ಅಭಿಪ್ರಾಯಾನಿ ನಿಮಗೀಲೊ.

ಕನಕಾ ಮಾತ್ತೆ ಸಕ್ಕಲ ಫಾಲ್ಲಿ. ಇತ್ಲೆ ಜಾಲ್ಯಾರಿಚಿ ಭಾಸ್ಕರು ಖಂಯ್ಸು ವಚ್ಚುನು ಆಸಚಾಕ ಪುರೊ ಮ್ಹಣಚೆ ಹುಸ್ಕೋ ಕೊಗ್ಗಣ್ಣಾಕ ಚ್ಹಡ ಜಾತ್ತಾ ವತ್ತಾ. ನುಸ್ತೆ ಥಂಯಿ ಹಾಂಗಾ ಫೋನ್ ಕರತಾ ವೇಳು ಕಾಡಚೆ ಪಶಿ ಪೊಲೀಸ್ ಕಂಪ್ಲೆಂಟ್ ದಿವಚೇಚಿ ಚಾಂಗ" ಅಶ್ಶಿ ಠರೆಯಿಲೊ ಕೊಗ್ಗಣ್ಣ ನಾಣೆಕ ವಚ್ಚುನು ನಾಲ್ಲಿಲೆ ಶಾಸ್ತ ಕೆಲ್ಲೊ. ದೇವಾ ಫೋಟೊ ಮುಖಾರ ರಾಬ್ಬುನು ತಾಗೆಲಾಗ್ಗಿ "ಮೆಗೆಲೆ ಪುತ್ತಾಲೆ ಜೀವಾಕ ಖಂಚೇಯಿ ಆಫಾತ ಜಾಯನಾ ತಶ್ಶಿ ಪೊಳೋನು ಫೆ... ತಾಕ್ಕಾ ರಾಕ" ಮ್ಹೊಣು ಹರದೆ ಭೊರನು ಮಾಗ್ಗುನು ಫೆತಲೊ. ತಿತ್ಲ ಭಿತ್ತರಿ ಕನಕಾ ರುಲಾವು ಫಣ್ಣ ಫಾಲ್ನು ತಾಜ್ಜ ವಯ್ರಿ ಥೊಡೆ ಶೇವು ಫಾಲ್ನು ಹಾಡ್ನು ದಿಲ್ಲಿ. ಕೊಗ್ಗಣ್ಣಾಕ ಖಾವಚೆ ಮನ ನಾಶ್ಶಿಲೆ. ಜಾಲಯಾರಿ ಖಾಯನಾಶಿ ಫೆಲಯಾರಿ ಥೊಡೆ ವೇಳೆಂತು ಪೊಟ್ಟಾ ಭೂಖಚಾಕ ಲಾಗಲೆ ಮ್ಹಳಯಾರಿ ಆನಿ ಹೊಟೇಲ್ಲಾಕ ದುಡ್ಡು ಬಡೋವಕಾಮೂ" ಮ್ಹಣಚೆ ಕಾರಣಾನಿ ಒತ್ತಾಯಾನಿ ತ್ಯಾ ಖಾಲ್ಲೊ.

ಮನಾ ಭಿತ್ತರಿ ಖಂಚಕಿ ನಮೂನ್ಯಾ ಭಯಿ.... 'ಹೇ ಚರಕ್ಯಾನಿ ಖಂಯಿಪೂಣಿ ವಚ್ಚುನು ಜೀವಾಕ ಖಾಂಯಪೂಣಿ ಚ್ಹಡ ಕಮ್ಮಿ ಕೊರನು ಫೆತ್ಲ್ಯಾಕಿ ಕಶ್ಶಿ ಮ್ಹೊಣು' ಆತಂಕ. ವ್ಹಯಿ ಹಾಕ್ಕಾ ಖಂಯಿ ಮ್ಗೊಣು ಸೊಚ್ಚೆ.... ಕಶ್ಶೀ ಆಸ್ಲೊ ಪಯಲೆ ಏಕ ಪೊಲೀಸ್ ಕಂಪ್ಲೆಂಟ್ ದಿವಚೇಚಿ ಚಾಂಗ" ಅಶ್ಶಿ ಸಮಜೂನು ಕೊಗ್ಗಣ್ಣ ಕನಕಾ ಲಾಗ್ಗಿ "ಪಯಲೆ ಹಾಂವ ವಚ್ಚುನು ಏಕ ಪೊಲೀಸ್ ಕಂಪ್ಲೆಂಟ್ ದಿವ್ನು ಎತ್ತಾ. ಮಾಗಿರಿ ತಾನ್ನಿ ತೊಡೊವು ಜಾವನು ದಿಲೀಲೆ ಇತ್ಯಾಕ ಮ್ಹೊಣು ಆಮಚೇರಿ ಅನ್ಮಾನು ಪಾವಚಾಕ ನಜ್ಜ ನ್ಹಂಹಿವೇ?" ಮ್ಹಣಚ ಭಿತ್ತರಿ ಆಪಣಾಕ ಗ್ರಾಚಾರು ಆಯ್ಲೆ ಮ್ಹಣಚ ವರಿ ಕನಕಾಲಿ ತೋಂಡ ಕಾಳೊತ್ತುನು ಫೆಲ್ಲೆ.

"ನ್ಹಂಹಿ ಪೊಲೀಸ್ ಕಂಪ್ಲೆಂಟ್ ದಿವಕಾಚೇಚಿವೆ?" ಏಕ ನಮೂನ್ಯಾಚಿ ನಿರಾಶೆನಿ ನಿಮ್ಗಿಲಿ.

"ದಿವ್ವಾಚಿಗೊ.... ತಾಣೆ ವಚ್ಚೆ ಸಕ್ಕಡ ಕಡೇನಿ ಆಮ್ಮಿ ಫೋನ್ ಕೊರನು ನಿಮ್ಗೂನು ಜಾಲ್ಲೆ.... ಖಂಯಿಕ ವಚ್ಚನಿ ಕಂಯಿ... ಖಂಚ ಕಷ್ಟಾಕ ಶಿರಕೂನು ಪಡಲಾಕಿ ಕಿತ್ಕಿ?" ಮ್ಹಣತಾತಿ ತಿಗೆಲೆ ಪ್ರತಿಕ್ರಿಯಾ ವರೇನ ರಾಕನಾಶಿ ನಿದ್ದಚೆ ಕೂಡಾಕ ವಚ್ಚುನು ಕಪಾಟಾ ತಾಕೂನು ಥೊಡೆ ಪೈಸೊ ಫೇವ್ನು ಪಾಕೀಟಾ ಭಿತ್ತರಿ ಫಾಲ್ನು ಫೇವ್ನು ಭಾಯರ ಆಯಲೊ ಆನಿ ಶೂಸ್ ಫಾಲ್ನು ಫೇವ್ನು ಭಾಯರ ವಚ್ಚೆಕ ಆಪಲೆ ಗಾಡಿ ಕಾಡಲೊ.

ಬೈಕಾರಿ ಭಾಯರ ಸೊರನು ಸಾತಾಠ ಮಿನಿಟ ಜಾವನು ಆಸ್ಸುಚಾಕ ಪುರೊ.... ಆನ್ನಿಕೇ ತೊಂ ಆಸ್ಪತ್ರೆಚಾನ ದೋನ ಮೈಲ್ ದೂರ ಆಶ್ಶಿಲೊ. ಏಕದಂ ತಾಗೆಲೆ ಕೀಸೆಂತು ಆಸ್ಸುಚೆ ಮೊಬೈಲ್ ಫೋನ್ ಕಿರಡುಚಾಕ ಲಾಗಲೆ. "ಹೇ ಕೋಣ ಆಭಾ" ಮ್ಹೊಣು ಮನಾಂತೂ ಪ್ರಶ್ನೆ ಫಾಲ್ನು ಫೆತ್ತಾ ಬೈಕ್ ರಸ್ತ್ಯಾ ಬಗಲೇನ ರಾಬ್ಬೊನು ಮೊಬೈಲ್ ಕಾಡ್ನು ಪಳೈಲೊ. ಖಂಚಕಿ ಅಪರಿಚಿತ ಲ್ಯಾಂಡ್ಲೈನ್ ನಂಬರ... ಕೋಡ್ 080 ಮ್ಹೊಣು ಆಸ್ಸಾ. ಮ್ಹಳಯಾರಿ ಬೆಂಗಳೂರ್ಚಾನ ಕೆಲೀಲೆ ಕಾಲ್... "ಹೇ ಕೋಣಾಲೆ ಆಭಾ..." ಮ್ಹೊಣು ಆತಂಕಾನಿಚಿ "ಕಾಲ್ ರಿಸೀವ್ ಕೊರನು ಹಲೋ.... ಮ್ಹಳ್ಳೊ."

ತೆಕ್ಕಡೆಚಾನ "ಹಲೋ ಹೇ ಹುಬ್ಬಳ್ಳಿ ನ್ಹಂಹಿವೇ? ತುಮ್ಮಿ ಕೊಗ್ಗಣ್ಣ ನ್ಹಂಹಿವೇ?" ಮ್ಹೊಣು ತೆಕ್ಕಡೆಚಾನ ಅಪರಿಚಿತ ಮನೀಷು ನಿಮ್ಗಿಲೊ.

"ವ್ಹಯಿ ಸಾರ್ ಹಾಂವಚಿ ಕೊಗ್ಗಣ್ಣ.... ಜಾಲಯಾರಿ ತುಮ್ಮಿ ಕೋಣ....?" ತ್ಯಾ ಸ್ವರಾಂತು ಆಸ್ಸುಚೆ ಗತ್ತ ಪಳೋನು ಕೊಗ್ಗಣ್ಣ ಚಿಕ್ಕೆ ಭೀವ್ನು ಭೀವ್ನು ನಿಮ್ಗಿಲೊ.

"ಆಮ್ಮಿ ಪೊಲೀಸ್...." ಇತ್ಲೆ ಆಯಕೂಚೆ ಭಿತ್ತರಿ ಕೊಗ್ಗಣ್ಣಾಲೆ ದೊನ್ನೀ ಪಾಯು ಕಡಕಡಚಾಕ ಲಾಗಲೆ. (ಸಶೇಷ)

ಕರೋನಾ.... ಕರೋನಾ...

ಕರೋನಾ ಆಯಲೇರಿ ಮರನಾ
ಸಸಾರ ಕೆಲಯಾರಿ ಉರನಾ
ಮಾಸ್ಕ ಫಾಲಯಾರಿ ಪೂರನಾ
ಕರೋನಾ ತುಮಕಾ ಧರನಾ

ದೂರ ದೂರ ಉರಾ
ಅಂತರಾಚೆ ವ್ರತ ಧರಾ
ಕೊಮೇಡಾಕ ದೂರ ಮಾರಾ
ಆರೋಗ್ಯಾ ರಾಕವಣ ಕರಾ



– ಆಸು

ಗೌಡ ಸಾರಸ್ವತ ಬ್ರಾಹಣಾಂಗೆಲೆ ನಜರಾಕ

ವಿಶ್ವವ್ಯಾಪಿ ಪಸರೂನು ವಿಶ್ವಚೆ ಆರ್ಥಿಕ, ಸಾಮಾಜಿಕ ಆನಿ, ಸಾಮಾಜಿಕ ಆನಿ ಆರೋಗ್ಯ ವೆಯರಿ ವ್ಹಡ ಗಂಡಾಂತರ ಆಸ್ಸ ಕೆಲೀಲೆ ಕರೋನಾತಂಕಾ ಆನ್ನಿಕೇ ಮಸ್ತ ದಿವಸು ಕಮ್ಮಿ ಜಾವಚೆ ಲಕ್ಷಣ ದಿಸನಾತ್ತಿಲೆ ಕಾರಣಾನಿ ಭಾರತ ಸರಕಾರ ಮುಂಜ್ರಾತೆ ಖಾತ್ತಿರಿ ಆನಿ ಪ್ರಜಾ ಜನಾಂಗೆಲೆ ಪ್ರಾಣ ರಕ್ಷಣೆ ಖಾತ್ತಿರಿ ಸಬಾರ ಕಾರ್ಯ ಘೆತ್ತಾ ಆಸ್ಸಾ. ತಶೀಚಿ ಲೋಕಾನಿ ವರೇನ ಸಬಾರ ಮುಂಜಾಗ್ರತಾ ಘೆವ್ಕಾ ಮ್ಹೊಣು ಸಾಂಗಲ್ಯಾ. ತ್ಯಾ ಕಾರಣಾನಿ ಸಮಾಜ ಬಾಂಧವಾಲೆ ಆರೋಗ್ಯ ಆನಿ ಜೀವ ರಕ್ಷಣೆ ಖಾತಿರಿ ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶಾನಿ ಸಮಾಜ ಬಾಂಧವಾಂಕ ಕೆಲವ ಆದೇಶ ಕೆಲೀಲೆ ಆಸ್ಸಾ.

ಕರೋನಾತಂಕ ಹೇ ವರ್ಷ ಅಖೇರಿ ಪರ್ಯಂತ ಥಂಡ ಜಾವಚೆ ಸೂಚನಾ ನಾತ್ತಿಲೆ ಕಾರಣಾನಿ ಶ್ರೀ ಸಂಸ್ಥಾನಾಚೆ ಸಂರಕ್ಷಣಾ ಕಕ್ಷಾಂತು ಆಸ್ಸುಚೆ ಜಿ.ಎಸ್.ಬಿ. ಸಮಾಜಾಚೆ ಶತಾಧಿಕ ದೇವಳಾಂತು ವರ್ಷಾವಧಿಂತು ಪರಂಪರೆನಿ ಚೋಲ್ಲು ಆಯ್ಯಿಲೆ ಖಂಚೇಯಿ ಪರಬ, ಉತ್ಸವಾದಿಂಕ 2020 ಡಿಸೆಂಬರ ಪರಿಂತುಂತ ರಾಬಂವುಕಾ ನಾಂವೆ ಮುಖಾರ್ರಿಕಾ.

ದೇವಳಾಂತು ಘಡೋಚೆ ದಶಮಿ ದಿಂಡಿ ಇತ್ಯಾದಿ ಉತ್ಸವಾಂಕ ಭಿತ್ತವಯಲೆ ಪೌಳಿಂತು ಮಾತ್ರ ಚಲೋವಕಾ. ಆಷಾಢ ಏಕಾದಶಿ ದಿವಸು ಆಚರಣ ಕೊರಚೆ ಏಕಾಹ/ಸಪ್ತಪ್ರಹರ ಭಜನ ಮುಖಾರ ಕಾರ್ತಿಕ ಮ್ಹಹಿನ್ಯಾಂತು ಆಚರಣ ಕೊರಯೇತ. ಶ್ರಾವಣ ಮ್ಹಹಿನ್ಯಾಂತು ಚೊಲಚೆ ಘುಲ್ಲಾ ಪೂಜಾ ರಾಬೊವೇತ. ಭಾದ್ರಪದ ಶುಕ್ಲ ಚತುರ್ಥಿಚೆ ಚೌತಿ ಪರಬ ಮಾಘ ಶುಕ್ಲ ಚತುರ್ಥಿಚೆ ಶ್ರೀ ಗಣೇಶ ಜಯಂತಿ ದಿವಸು ಆಚರಣ ಕೊರಯೇತ. ಅಸ್ಸಲೆ ನಮೂನ್ಯಾಚೆ ಆಚರಣ ಉತ್ತರ ಭಾರತಾಂತು ಆಸ್ಸಾ.

ಶ್ರೀ ಅನಂತ ಚತುರ್ದಶಿ ದಿವಸು ಆಚರಣ ಕೊರಚೆ ಅನಂತ ನೋಂಪಿ ಮುಖಾರಿ ಕಾರ್ತಿಕ ಜಾಂವ್ಹೊ ಮಾರ್ಗಶೀರ್ಷ ಮ್ಹಹಿನ್ಯಾಂತು ಆಚರಣ ಕೊರಯೇತ. ನವರಾತ್ರಿಂತು ಖಾಲಿ ಜಪ-ಪಾರಾಯಣ ಮಾತ್ರ ಕೆಲಯಾರಿ ಪುರೊ. ಯಜ್ಞಾನುಸ್ಥಾನ ಖಾಂಯತರಿ ಆಸಲೇರಿ ಮುಖಾರಿ ಫಾಲ್ಗುಣ ಮ್ಹಹಿನ್ಯಾಂತು ಕೊರಯೇತ. ಕಾರ್ತಿಕ ಮ್ಹಹಿನ್ಯಾಂತು ಚೊಲಚೆ ವೈಕುಂಠ ಚತುರ್ದಶಿ, ಘುನ್ನವ ಇತ್ಯಾದಿ ಉತ್ಸವ ಮಾರ್ಗಶೀರ್ಷ ಕೃಷ್ಣಪಕ್ಷಾಂತು ಆಚರಣ ಕೊರಯೇತ.

ಹೇ ಸ್ಥಂಹಿತಾ ಘರ್ಕಡೆ ಪರಂಪರಾಗತ ಜಾವನು ಆಚರಣ ಕೊರಚೆ ವೈಯಕ್ತಿಕ ಜಾಂವ್ಹೊ ಘರಾಣಿಂತು ಚಲೋನು ಘೇವ್ನು ಆಯಲೀಲೆ ವಟಸಾವಿತ್ರಿ ವ್ರತ, ನಾಗರ ಪಂಚಮಿ, ಶ್ರಾವಣ ಮ್ಹಹಿನ್ಯಾಚೆ ಚೂಡಿ ಪೂಜನ, ಸುವಾಸಿನಿ, ಜಾನ್ನುವೆ ಘಾಲಚೆ, ಶ್ರೀ ಕೃಷ್ಣ ಜನ್ಮಾಷ್ಟಮಿ, ತಂಯಿ ಆನಿ ಚೌತಿ, ಮಾಳು, ಶಾರದಾ ಪೂಜಾ, ತುಳಸಿ ಪೂಜಾ (ವ್ಹರಡೀಕ) ಹೇ ಸಕ್ಕಡ ಕನಿಷ್ಠ ಲೋಕಾನಿ (8–10 ಲೋಕಾ ಭಿತ್ತರಿ) ಮಾತ್ರ ಮೇಳ್ನು ಕೊರಚೆ ಶ್ರೇಯಸ್ಕರ.



2020ಚೆ ಡಿಸೆಂಬರ ಅಖ್ಯೆರಿ ಪರಿಯಂತ ದೇವಳಾಂತು ಸಾರ್ವಜನಿಕ ಸಂತರ್ಪಣ ಕಾರ್ಯಕ್ರಮ ಕರನಾಶಿ ಪಂಚಖಾದ್ಯ ಪ್ರಸಾದ ರೂಪಾನಿ ವಾಂಟೊವೇತ. ಭಾಯರಿ ಸಕ್ಕಡೆ ವತ್ತನಾ ಹರ್ಯೇಕ್ಲ್ಯಾನಿ ಮಾಸ್ಕ ಘಾಲ್ನುಘೇವ್ನು, ದೂರ ದೂರ ಉರ್ನು, ಪರ್ಪರತ ಶಾಬೂನು ಘಾಲ್ನು ಹಾತು ಧೂವ್ನು, ಚ್ಹಡ ಲೋಕಾ ಬರಶಿ ವ್ಯವಹಾರು ಕೊರಚೆ ಜಾಲಯಾರಿ ಹಾತ್ತಾಕ ಗ್ಲೌಸ್ ಘಾಲ್ನು ಜಾಯಿ ಜಾಲೀಲೆ ಮುಂಜಾಗ್ರತಾ ಘೇವ್ನು ಆಪಲೆ ಕರ್ತವ್ಯ ಪಾಲನ ಕೊರಕಾ ಮ್ಹೊಣು ಪೂಜ್ಯ ಸ್ವಾಮ್ಯಾಂಗೆಲೆ ಆದೇಶಾನುಸಾರ ಶ್ರೀ ಮುತ್ತ ಪೈ ಭಟ್ಕಳ ಆನಿ ಶ್ರೀ ಕೃಷ್ಣ ಬಾಬಾ ಪೈ ಕುಮಟಾ ಹಾನ್ನಿ ಪತ್ರಿಕಾ ಪ್ರಕಟಣೆ ಮೂಖಾಂತರ ಸಮಾಜ ಬಾಂದವಾಂಕ ಕಳಯಲಾ.

ಸಂಕಷ್ಟಾಕ ಶಿರ್ಕಲೀಲ್ಯಾಂಕ ದುಡವಾ ಮದತ್

ಡಾ ಪಿ.ದಯಾನಂದ ಪೈ ಶ್ರೀ ಪಿ. ಸತೀಶ ಪೈ ಪ್ರತಿಷ್ಠಾನ, ಬೆಂಗಳೂರು ತರಪೇನಿ ಜಗತ್ಯಾಂತ ತಾಂಡವ ಕರತಾ ಆಸುಚೆ ವಿಶೇಷ ಆತಂಕಕಾರಿ ಕೊರೊನಾ ನಿಮಿತ್ತ ಆಯಚೆ ಪರಿಸ್ಥಿತಿಂತ ಆರ್ಥಿಕ ಜಾವನೆ ಸಂಕಷ್ಟಾಕ ಪಾವಿಲೆ ಜಿ.ಎಸ್.ಬಿ. ಸಮಾಜಾಚೆ 25 ಕುಟುಂಬಾಕ ತಲಾ ರೂಪಾಯಿ 4000/– ಮ್ಹಣಕೆ ಶ್ರೀ ಬಸ್ತಿ ವಾಮನ ಶೆಣೈ ಹಾನ್ನಿ ಸೂಚಯಲೆ ಪ್ರಕಾರೆ ರೂ. 1.00 ಲಾಖ ಉದಾರ ಮನಾನಿ ಧನ ವಿನಿಯೋಗ ಕೆಲಾಂ. ಬಂಟವಾಳ, ಪಾಣೆ ಮಂಗಳೂರು; ಜೋಡುಮಾರ್ಗ ಪ್ರದೇಶಾಂತ ವಾಸ ಜಾವನೆ ಆಸುಚೆ ಆರ್ಥಿಕ ಜಾವನ ಸಂಕಷ್ಟಕ ಮೆಳೆಲೆ ಸಮಾಜ ಬಾಂಧವಾಂಕ ಹೆಂ ಧನಸಹಾಯ ವಿತರಣ ಕೆಲಾಂ.

ಈ ಕಾರ್ಯಾಂತು ಬಂಟವಾಳಚೆ ಸಮಾಜ ಸೇವಾ ಕಾರ್ಯಕರ್ತ ಶ್ರೀ ಬಿ. ಬೊಳಂತೂರು ಪ್ರಭಾಕರ ಪ್ರಭು, ಜೋಡುಮಾರ್ಗ ಜಿ.ಎಸ್. ಬಿ. ಅಧ್ಯಕ್ಷ ಶ್ರೀ ಯು. ಸುರೇಶ ನಾಯಕ ಆನಿ ಪಾಣೆಮಂಗಳೂರಚೆ ಶ್ರೀ ಜಿ. ವಿಠ್ಠಲದಾಸ ಪ್ರಭು ಹಾನ್ನಿ ಸಹಕಾರ ದಿಲಾಂ.



ಕುಂದಾಪುರ್ಚೆ ಹಾಲಾಡಿ ವಾಸುದೇವ ಕಾಮತ ದೈವಾಧಿನ

ಕುಂದಾಪುರ್ಚೆ ನಾಮಾಧಿಕ ವೇಪಾರಿ ಶ್ರೀ ಹಾಲಾಡಿ ವಾಸುದೇವ ಕಾಮತ್ ಹಾನ್ನಿ ಮಾರ್ಚ್ 12 ದಿವಸು ಆಪಲೆ 80 ವರ್ಷ ವಯಾಂತು ದೈವಾಧೀನ ಜಾಲ್ಲಿಂತಿ ಮ್ಹೊಣು ಕಳೋವಚಾಕ ಮಸ್ತ ವಿಷಾಧ ಜಾತ್ತಾ. ಹಾನ್ನಿ ಬಾಯ್ಲ ಹಾಲಾಡಿ ಲಕ್ಷ್ಮೀದೇವಿ ಕಾಮತ್, ಏಕಳೋ ಪೂತು ಆನಿ ದೊಗ್ಗ ಧುವ್ಯಾಂಕ ಸೋಣು ಘೆಲ್ಲಿಂತಿ. ಸರಸ್ವತಿ ಪ್ರಭಾಚೆ ಅಜೀವಾ ಸದಸ್ಯ ಜಾವ್ನಾಶ್ಶಿಲೆ ಹಾನ್ನಿ ಆನಿ ಹಾಂಗೆಲೆ ಬಾಯ್ಲ-ಸರಸ್ವತಿ ಪ್ರಭಾಚೆ ಪ್ರೋತ್ಸಾಹಕ ವರೇನ ಜಾವ್ನಾಶ್ಶಿಲೆ. ಹಾಂಗೆಲೆ ಆತ್ಮಾಕ ಪರಮಾತ್ಮು ಚಿರಶಾಂತಿ ದಿವ್ಹೊಂ ಮ್ಹೊಣು ಸರಸ್ವತಿ ಪ್ರಭಾಚೆ ಮಾಗಣೆ.

ರಾಂದ್ಪಾ ಕೂಡ

ಶ್ರೀಮತಿ ಪ್ರಭಾ ಶೆಣೈ

ಪರಬೆಂ ರಾಂದಪ



27. ವ್ಹರ್ನ

ಜಾವಕಾ ಜಾಲೇಲೆ ಸಾಮಾನು : ಮೂಗು – ತೀನಿ ಮುಷ್ಠಿ. ಸೋಯಿ – 4 ಚಮಚೊ. ವಲ್ಲಿ ಮಿರ್ಸಾಂಗ –4. ಸುಕ್ಕಿ ಮಿರ್ಸಾಂಗ –1. ಹಳ್ದಿ ಕುಡ್ಕೊ – ಸಾನು. ತ್ತೂಪ – 2ಚಮಚೊ. ಜೀರೆಂ – ದೇಡ ಚಮಚೊ. ರುಚೇಕ ತಕೀತ ಮೀಟ.

ಕೊರಚೆ ವಿಧಾನ : ಮೂಗು ಧೂವ್ನ ಸಿಜ್ಜೊನು ಘೆಯ್ಯಾತಿ. ನಿವ್ಲ ಮಾಗಿರಿ, ತಾಕ್ಕಾ ಸೋಯಿ, ವಲ್ಲಿ ಮಿರ್ಸಾಂಗ, ಹಳ್ದಿ ಕುಡ್ಕೊ ಘಾಲ್ನು ಅರ್ಕುಟ ವಾಟ್ಪುನು ಜಾಲ್ಲ ಮಾಗಿರಿ ಅರ್ಧ ಚಮಚೊ ಜೀರೆ ಘಾಲ್ನು ಲ್ಹಾನ ಜಾವ್ನ ವಾಟ್ಪುನು ಘೆಯ್ಯಾತಿ. ಏಕ ಆಯದನಾಂತು ಕಾಡ್ನು, ತಾಕ್ಕಾ ವಲ್ಲಿ ಮಿರ್ಸಾಂಗ ಸಿಂದೂನ ಘಾಲ್ನು, ಜಾವಕಾ ಜಾಲೇಲ ತಿತ್ಲೆ ಪಾತ್ತಳ ಕರಾ. ಸಮ್ಣು ಕತ್ಕತ ಆಯ್ಲ ಮಾಗಿರಿ, ಮೀಟ ಘಾಲ್ನು ಕತ್ಕತೊ ಹಾಡೋನು ತೂಗ್ಗು ದೆಂವ್ಹೋನು, ತುಪ್ಪಾಂತು ಜೀರೆಂ ಫಣ್ಣ ದಿಯ್ಯಾತಿ.

28. ದಾಳಿ ತೋಯ

ಜಾವಕಾ ಜಾಲೇಲೆ ಸಾಮಾನು : ತೋರಿ ದಾಳಿ – 1ಕಪ್. ವಲ್ಲಿ ಮಿರ್ಸಾಂಗ –5. ಸುಕ್ಕೆ ಮಿರ್ಸಾಂಗ –2. ಸಾಸಮ – 1ಚಮಚೊ. ಫಣ್ಣಾ ಪಾಲ್ಲೊ –1. ತ್ಯಾಲ – 4ಚಮಚೊ. ಹೀಂಗಾ ಪಿಟ್ಟಿ – 1/2 ಚಮಚೊ. ರುಚೇಕ ತಕೀತ ಮೀಟ.

ಕೊರಚೆ ವಿಧಾನ : ತೋರಿ ದಾಳಿ ಧೂವ್ನು, ಸಿಜ್ಜೊನು ಘೆಯ್ಯಾತಿ. ಮಾಗಿರಿ ತಾಕ್ಕಾ ಸಿಂದೂನು ಘೆತ್ತಿಲೆ ವಲ್ಲಿ ಮಿರ್ಸಾಂಗ ಘಾಲಾ. ಮಾಗಿರಿ ತಾಕ್ಕಾ ಮೀಟ ಘಾಲ್ನು ಕತ್ಕತೊ ಹಾಡೇಯಾ. ಫಣ್ಣಾಕ ತ್ಯಾಲ ದವರೂನು ಸಾಸಮ ಘಾಲ್ನು, ಸಾಸಮ ಘುಟ್ಲ ಮಾಗಿರಿ ಸುಕ್ಕೆ ಮಿರ್ಸಾಂಗ, ಫಣ್ಣಾ ಪಾಲ್ಲೊ, ಹೀಂಗಾ ಪಿಟ್ಟಿ ಘಾಲ್ನು ಫಣ್ಣ ದಿಯ್ಯಾತಿ. ಗಟ್ಟಿ ಹೀಂಗು ಆಸಲೀರಿ ತಾಜ್ಜ ಉದ್ದಾಕ ಕೋನ್ರ್ು ಘಾಲಾ. ದಾಳಿತೋಯಾಕ ದೋನಿ ಟೊಮೆಟೊ ಘಾಲ್ಯಾರಿಚಿ ರೂಚಿ ಜಾತ್ತಾ.

29. ಕೀರ್ಲಂಬಡೆ ರೋಸು

ಜಾವಕಾ ಜಾಲೇಲೆ ಸಾಮಾನು : ಮಿಟ್ಟಾಕ ಘಾಲೇಲೆ ಕೀರ್ಲಾ ಕುಡ್ಕೊ –4. ಆಂಬಡೊ – 5. ನಾರ್ಲ್ಲ – 1ವಾಣಿ. ಉಡಿದು – ದೇಡ ಚಮಚೊ. ಕೊತ್ತೊಂಬರಿ – 2ಚಮಚೊ. ಬಾಜ್ಜೊನು ಘೆತ್ತಿಲೆ ಸುಕ್ಕೆ ಮಿರ್ಸಾಂಗ – 12. ಗೊಡ್ಡಾ ಮಡ್ಡಿ – 1/2 ಕಪ್. ಆನಿ ಮೀಟ – ರುಚೇಕ ತಕೀತ.

ಕೊರಚೆ ವಿಧಾನ : ಉಡಿದು–ಕೊತ್ತಂಬರಿ ಬಾಜ್ಜೊನು ಘೆಯ್ಯಾತಿ. ಸೋಯಿ ಕಾಂತೂನು, ತಾಕ್ಕ ಬಾಜ್ಜೊನು ಘೆತ್ತಿಲೆ ಸುಕ್ಕೆ ಮಿರ್ಸಾಂಗ ಘಾಲ್ನು ವಾಟ್ಪುನು ಕಾಡಾ. ಕೀರ್ಲು ಸಿಂದೂನು ಪಾತ್ತಳ ಪೋಡಿ ಕೋನ್ರ್ು ಘೆಯ್ಯಾತಿ. ಆಂಬಡೊ ಧೂವ್ನ ದಾಡ್ಡೊನು ಘೆಯ್ಯಾತಿ. ಕೀರ್ಲು ಆನಿ ಆಂಬಡೊ ಏಕ ಆಯದನಾಂತು ಘಾಲ್ನು, ಉದ್ದಾಕ ಘಾಲ್ನು ಸಿಜ್ಜಾಕ ಘಾಲಾ. ಸಿಜ್ಲ ಮಾಗಿರಿ ತಾಕ್ಕಾ ಮೀಟ, ಗೋಡ ಘಾಲ್ನು, ವಾಟ್ಪುನು ಘೆತ್ತಿಲೆ ಮಾಸೋಲು ಘಾಲ್ನು ಕತ್ಕತೊ ಹಾಡೇಯಾ. ತೊಗ್ಗು ದೆಂವ್ಹೋನು ಸಾಸಮ ಆನಿ ಫಣ್ಣಾ ಪಾಲ್ಲೆ ಫಣ್ಣ ದಿಯ್ಯಾತಿ.

30. ಕೊಳಂಬೊ

ಜಾವಕಾ ಜಾಲೇಲೆ ಸಾಮಾನು : ತೋರಿ ದಾಳಿ – 1 ಕಪ್. ಉಡದಾ ದಾಳಿ – 2ಚಮಚೊ. ಕೊತಂಬರಿ – 2 ಚಮಚೊ. ಜೀರೆಂ – 1 ಚಮಚೊ. ಮೆತ್ತಿ – 1/2 ಚಮಚೊ. ಹಳ್ದಿ ಪಿಟ್ಟಿ – 2ಚಿಟ್ಕಿ. ಫಣ್ಣಾಪಾಲ್ಲೊ– 2ಪಾತ್ತಿ. ತ್ಯಾಲ – 1/4 ಕಪ್. ಹೀಂಗಾ ಪಿಟ್ಟಿ – 1/2 ಚಮಚೊ. ರುಚೆಕ ತಕೀತ ಮೀಟ. ಆಮಸಣಿ – 1ಚೂರು. ಸೋಯಿ – 4 ಚಮಚೊ. ಬಾಜ್ಜೊನು ಘೆತ್ತಿಲೆ ಸುಕ್ಕೆ ಮಿರ್ಸಾಂಗ – 12.

ತರಕಾರಿ : ವಾಯಂಗಣ, ಬೀನ್ಸ್, ಮಸಿಂಗಾಸಾಂಗ. ಬಟಾಟೊ. ತೆಂಡ್ಲೆ. ಟೊಮೆಟೊ. ಬೇಂಡೆ ಇತ್ಯಾದಿ ಖಂಚೇ ಜಾತ್ತಾ.

ಕೊರಚೆ ವಿಧಾನ : ಕಾಯ್ಲಿಂತು ಥೊಡೆ ತ್ಯಾಲ ಘಾಲ್ನು ತಾಂತು ಉಡದಾ ದಾಳಿ, ಅರ್ಧ ಚಮಚೊ ತೋರಿದಾಳಿ ಘಾಲ್ನು ಚಿಕ್ಕೆ ತಾಂಬಡೆಶಿ ಜಾಲ್ಲ ಮಾಗಿರಿ ಕೊತ್ತಂಬರಿ, ಜೀರೆಂ, ಮೆತ್ತಿ ಘಾಲಾ. ತ್ಯಾ ಬಾಜ್ಲ ಮಾಗಿರಿ ಹೀಂಗು, ಹಳ್ದಿ ಪಿಟ್ಟಿ, ಸೋಯಿ, ಫಣ್ಣಾ ಪಾಲ್ಲೊ ಪೂರಾ ಘಾಲ್ನು, ಕರ್ಪನಾ ತಶ್ಶಿ ಬಾಜ್ಜೊನು ಘೆಯ್ಯಾತಿ. ನಿವ್ಲ ಮಾಗಿರಿ ಹಾಕ್ಕಾ ಸುಕ್ಕೆ ಮಿರ್ಸಾಂಗ, ಚಿಂಚಾಂಬ ಘಾಲ್ನು ಲ್ಹಾನ ಕೋನ್ರ್ು ಮಾಸೋಲು ವಾಟ್ಪುನು ಘೆಯ್ಯಾತಿ. ಮಾಗಿರಿ ರಾಂದಯಕಾಯಿ ಮಿಟ್ಟಾ ಉದ್ಕಾಂತು ಧೂವ್ನ ಸಿಂದೂನು ಘೆಯ್ಯಾತಿ. ವಾಯಂಗಣ ಆನಿ ಬಟಾಟೊ ಧುವ್ನ ಸಿಂದೂನು ಉದ್ಕಾಂತು ಘಾಲಾ. ಏಕ ಆಯದನಾಂತು ಉದ್ದಾಕ ದವನ್ರ್ು, ದಾಳಿ ಧೂವ್ನ ಸಿಜ್ಜಾಕ ಘಾಲಾ. ಸಿಜ್ಜೊನು ಯತ್ತೆ ಮ್ಹಣತಾನಾ ತಾಕ್ಕಾ ಬೀನ್ಸ್, ತೆಂಡ್ಲೆ ಘಾಲಾ. ತ್ಯಾ ಅರ್ಧ ಸಿಜ್ಜತಾ ಮ್ಹಣತಾನಾ ಬಟಾಟೊ ಆನಿ ಮಸಿಂಗಾ ಸಾಂಗ ಘಾಲಾ. ತಾಕ್ಕ ದೋನ ಕತ್ಕತೊ ಆಯ್ಲ ಮಾಗಿರಿ ವಾಯಂಗಣ ಘಾಲಾ. ತಾಕ್ಕಾ ಆನ್ನೇಕ ಕತ್ಕತೊ ಆಯ್ಲ ಮಾಗಿರಿ ಟೊಮೆಟೊ, ಬೇಂಡ್ ಆನಿ ಮೀಟ ಒಟ್ಟೊ ಘಾಲಾ. ಮೀಟ ಸಮಾ ಜಾವ್ನ ತರ್ಕಾರಿಕ ಲಾಗ್ಲ ಮಾಗಿರಿ ವಾಟ್ಟಿಲೆ ಮಾಸೋಲು ಘಾಲ್ನು ಜಾವ್ಕಾ ಜಾಲೇಲೆ ತಿತ್ಲೆ ಪಾತ್ತಳ ಕೋನ್ರ್ು ಸಮ್ಣು ಕತ್ಕತೊ ಹಾಡೇಯಾ. ತೊಗ್ಗು ದೆಂವ್ಹೋನು ಏಕ ದೌಲೆಂತು ತ್ಯಾಲ, ಸಾಸಮ, ಫಣ್ಣಾಪಾಲ್ಲೊ, ಸುಕ್ಕೆ ಮಿರ್ಸಾಂಗ ಘಾಲ್ನು ಫಣ್ಣ ದಿಯ್ಯಾತಿ. ಹಾಕ್ಕಾ ಜಾವ್ಕಾ ಜಾಲ್ಯಾರಿ ಕೊತ್ತಂಬರೆ ಪಾಲ್ಲೊ ಘಾಲ್ಯೇತ: ದಾಳಿ ಒಟ್ಟು ಬಟಾಟೊ, ಬೀನ್ಸ್, ತೆಂಡ್ಲೆ ಇತ್ಯಾದಿ ತರ್ಕಾರಿ ಕುಕ್ಕರಾಂತು ಘಾಲ್ನು ಸಿಜ್ಜೊನು ಘೆವ್ಯೇತ.

ಗೌಡ ಸಾರಸ್ವತ ಬ್ರಾಹ್ಮಣ ಸಮಾಜ, ಹುಬ್ಬಳ್ಳಿ

ಹುಬ್ಬಳ್ಳಿಚೆ ಗೌಡ ಸಾರಸ್ವತ ಬ್ರಾಹ್ಮಣ ಸಮಾಜಾಚೆ "ಸಮಾಜ ಡೇ" ಪ್ರತಿ ವರಷ ಜೂನ್ 24 ತಾರೀಖೆಕ ಘಡಚೆ ಆಶ್ಶಿಲೆ. ತಾಜ್ಜ ಬರಶಿ ಅವುಂದು ಸಮಾಜಾಕ ಪ್ಲಾಟಿನಂ ಜ್ಯುಬಿಲಿ ಸಂಭ್ರಮು ವರೇನ ಆಶೀಲೆ. ಜಾಲಯಾರಿ ಕರೋನಾ ಕಾರಣಾನಿ ಸರಕಾರಾಚೆ ಆದೇಶ ಆನಿ ಗುರು ಪೀಠಾನಿ ದಿಲೀಲ್ಲೆ ಸಲ್ಲೊ ಮಾನೂನು ಅವುಂದು ವರಸಾಚೆ 'ಸಮಾಜ ಡೇ' ಕಾರ್ಯಕ್ರಮ ಮುಖಾರಸೂಚೆ ಠರಾವು ಆರತ ಚಲೀಲೆ ಮೆನೇಜಿಂಗ್ ಕಮಿಟಿ ಸಭಾಂತು ಘೆತಲ್ಯಾ ಮ್ಹಣಚೆ ಮಾಹಿತ ಮೆಳ್ಳ್ಯಾ.

ಕರ್ನಾಟಕ ಬ್ರಾಹ್ಮಣ ಅಭಿವೃದ್ಧಿ ಮಂಡಳಿ, ಬೆಂಗಳೂರು

ಬೆಂಗಳೂರ್ಚೆ ಮುಖ್ಯಮಂತ್ರಿಲೆ ಗೃಹ ಕಛೇರಿ ಕೃಷ್ಣಾಂತು ತಾ. 10-06-2020 ದಿವಸು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾನ್ನಿ ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಚೆ ನೂತನ ದಪ್ತಾರಾ(ಕಚೇರಿ)ಚೆ ಲಾಂಛನ ಆನಿ ಜಾಲತಾಣಚೆ ಲೋಕಾರ್ಪಣ ಕೆಲ್ಲಿಂತಿ. ಉಪರಾಂತ ಉಲಯಿಲೆ ತಾನ್ನಿ "ಬ್ರಾಹ್ಮಣ ಅಭಿವೃದ್ಧಿ ಮಂಡಳಿಚೆ ನವೀನ ದಪ್ತಾರ, ಲಾಂಛನ ತಶೀಚಿ ಜಾಲತಾಣ ಉದ್ಘಾಟನ ಹಾಂವ ಆನಂದಾನಿ ಕರತಾ ಆಸ್ಸಾ. ಖಂಚೇಯಿ ಏಕ ಸಮುದಾಯಾಚೆ ಸಕ್ಕಡ ಲೋಕಾಂಕ ಅಭಿವೃದ್ಧಿ ಪಾವ್ವಿಲೆ ಲೋಕ ಮ್ಹೊಣು ಸಾಂಗಚಾಕ ಜಾಯನಾ, ಸಕ್ಕಡ ಪಂಗ್ಡಾಂತು ಅಭಿವೃದ್ಧಿ ಪಾವ್ವಿಲೆ ಆನಿ ಗರೀಬ ದೊನ್ನೀ ನಮೂನ್ಯಾ ಲೋಕ ಆಸತಾತಿ. ತಶೀಚಿ ಪರಂಪರೇನಿ ಬ್ರಾಹಣ ಸಮುದಾಯ ಅಭಿವೃದ್ಧಿ ಪಾವ್ವಿಲೆ ಸಮುದಾಯ ಮ್ಹೊಣು ಸಮಜಿತಾಚಿ ಜಾಲ್ಲ್ಯಾರಿಚೆ ಥಂಯಿಚೆ ಗರೀಬ ಲೋಕ ಆಸ್ಸಾತಿ. ತಾಂಗೆಲೆ ಉದರ್ಗತಿ ಖಾತ್ತಿರಿ 'ಬ್ರಾಹ್ಮಣ ಅಭಿವೃದ್ಧಿ ಮಂಡಳಿ' ಸ್ಥಾಪನ ಕೆಲ್ಲಾ" ಮ್ಹೊಣು ತಾನ್ನಿ ಮ್ಹಳ್ಳೆ.

ಮುಖಾರಸೂನು ದೇಶಾಚೆ ಇತಿಹಾಸಂತು ಬ್ರಾಹ್ಮಣ ಸಮುದಾಯಚಾಂಲೆ ದೇಣಿ ಉಲ್ಲೇಖ ಕೊರಚೆ ತಸ್ಸಾಲೆ ವ್ಹಡ ಜಾವ್ನಾಸ್ಸಾ; ವಿಶೇಷ ಜಾವನು ಶಿಕ್ಷಣ ತಶೀಚಿ ಸಾಂಸ್ಕೃತಿಕ ಪರಂಪರೆಚೆ ರಕ್ಷಣೆಂತು ತಾಂಗೆಲೆ ವಾವರೋ ವ್ಹಡ ಜಾವ್ನಾಸ್ಸಾ. ಶಂಕರಾಚಾರ್ಯ, ರಾಮಾನುಜಾಚಾರ್ಯ, ಮದ್ವಾಚಾರ್ಯ ತಸ್ಸಾಲೆ ಗರುಶ್ರೇಷ್ಠಾಂಗೆಲೆ ತತ್ವಾದರ್ಶಾಚೆ ವಾಟ್ಟೆರಿ ಚಮಕಿಲೀಲೆ ಬ್ರಾಹ್ಮಣ ಸಮಾಜ ಬರೆಂ ಜಾಲ್ಲಾ. ವೇದೋಪನಿಷತ ಅಭ್ಯಾಸು ಕೊರನು ಘೆಲೀಲೆ ಹಜಾರೋ ಬsರಿ ವರ್ಷಾ ತಾಕೂನು ಆಧ್ಯಾತ್ಮಿಕ ಜ್ಞಾನ ವಿಪ್ರ ಸಮಾಜ ಸೆಕಟಾಂಕ ವಾಂಟಿತಾ ಆಂಯುಲಾ." ಮ್ಹೊಣು ತಾನ್ನಿ ಬ್ರಾಹ್ಮಣ ಸಮಾಜಾಚೆ ಗುಣಗಾನ ಕೆಲ್ಲಿಂತಿ.

ಹೇ ವೇಳ್ಯಾರಿ ಮಂಡಳಿ ಅಧ್ಯಕ್ಷ ಸಚ್ಚಿದಾನಂದ ಮೂರ್ತಿ, ಸಚಿವ ಜಾಲೀಲೆ ಆರ್. ಅಶೋಕ್, ರಮೇಶ್ ಜಾರಕಿಹೊಳಿ, ಅಶ್ವತ್ಥ ನಾರಾಯಣ್, ಸಂಸದ ತೇಜಸ್ವಿ ಸೂರ್ಯ, ಶಾಸಕ ರಾಜು ಗೌಡ, ರಾಮದಾಸ್, ರವಿ ಸುಬ್ರಹ್ಮಣ್ಯ, ಆರ್.ವಿ. ದೇಶಪಾಂಡೆ, ಮಾಜಿ ಶಾಸಕ ಎಂಟಿಬಿ ನಾಗರಾಜ್ ಹಾನ್ನಿ ಸಕ್ಕಡ ಉಪಸ್ಥಿತಿ ಆಶ್ಶಿಲೆ. ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಚೊ ಪತ್ತೊ ಅಶ್ಶಿ ಆಸ್ಸಾ. **ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ, ನಂ.14/3, ಅನ್ನೆಕ್ಸ್ ಕಟ್ಟಡ, 3ನೇ ಮಹಡಿ, ಶ್ರೀ ಅರವಿಂದ ಭವನ, ಮಿತಿಕ್ ಸೊಸೈಟಿ ಆವರಣ, ನೃಪತುಂಗ ರಸ್ತೆ, ಬೆಂಗಳೂರು - 560001.**

ಶ್ರೀ ಗಾಯಿತ್ರಿದೇವಿ ಶ್ರೀ ಸಿದ್ಧಿವಿನಾಯಕ ದೇವಳ, ಮಂಗಳೂರು

ಪಂಚಮಹಾಶಕ್ತಿ ಶ್ರೀ ಗಾಯತ್ರಿ ದೇವಿ ಶ್ರೀ ಸಿದ್ಧಿವಿನಾಯಕ ದೇವಳ, ಮಂಗಳೂರು ಹಾಂಗಾ ಘೆಲೀಲೆ ಮಾರ್ಚ್ 26 ತಾಕೂನು ಮೇ 16 ಪರ್ಯಂತ ಲಾಕ್‌ಡೌನ್ ವೇಳ್ಯಾರಿ ಸತತ ಪನ್ನಾಸ(50) ದಿವಸು ಪ್ರತಿ ದಿವಸು 150 ತಾಕೂನು 200 ಲೋಕಾಂಕ ಉಚಿತ ಜವಣಾಚೆ ವ್ಯವಸ್ಥಾ ಕೆಲೀಲೆ. ಶ್ರೀ ದೇವಳಾಚೆ ಮೊಕೇಸರ ಶ್ರೀ ಎಂ. ರಮೇಶ ಕೃಷ್ಣ ಶೇಟ್ ಹಾಂಗೆಲೊ ಪೂತು ಅಶ್ವಿನಿ ಕುಮಾರ ಆನಿ ದೇವಳಾಚೆ ಭಟ್ಮಾಮು ಶ್ರೀ ನರಹರಿ ಭಟ್ ಹಾನ್ನಿ ಮೇಳ್ನು ರಾಂದಪ ತಯ್ಯಾರ ಕರತಾ ಆಶ್ಶಿಲೆ. ತಾಂಗೆಲೆ ಬರಶಿ ಆಶಾ ಎ. ಪೈ, ಕಾರ್ತಿಕ್ ಶೇಟ್, ಗಣಪತಿ ಶೇಟ್, ಸುರೇಶ ಶೇಟ್, ರಾಜೇಶ್ ರಾವ್, ಸುಂದರ ಶೇಟ್, ಶಾಂತಾರಾಮ ಶೇಟ್, ಪ್ರವೀಣ ಶೇಟ್, ಗಣೇಶ್ ಶೇಟ್ ಇತ್ಯಾದಿ ಕಾರ್ಯಕರ್ತಾಂಗೆಲೆ ಮದತ್ತಾನಿ ಪಂಚಮಹಾಶಕ್ತಿ ಶ್ರೀ ಗಾಯತ್ರಿದೇವಿ ಶ್ರೀ ಸಿದ್ಧಿವಿನಾಯಕಾಲೊ ಆನಿ ಪೂಜ್ಯ ದೈವಜ್ಞ ಮಠಾಚೆ ಸ್ವಾಮ್ಯಾಂಗೆಲೆ ಕೃಪೇನಿ ಹೇ ಕಾರ್ಯ ಯಶಸ್ವಿ ಜಾಲ್ಲಾ. ಹೇ ಕಾರ್ಯಾಂತು ಹಾತು ಮೇಳಯಿಲೆ ಸಕ್ಕಡೆ ಅಭಿನಂದನಾರ್ಹ ಜಾವನಾಸ್ಸಾತಿ.

ಶಿವಮೊಗ್ಗ ವಿಜಯ ಟ್ರಾವೆಲ್ಸ್‌ಚೆ ಕೆ. ರಾಮಕೃಷ್ಣ ಶೆಣ್ಯೆ ದೈವಾಧೀನ

ಶಿವಮೊಗ್ಗಾಚೆ ಗೌಡ ಸಾರಸ್ವತ ಸಮಾಜಾಚೆ ಮುಖೇಲ ಜಾಲೀಲೆ ಧಾ ವರಸಾ ಪಶಿ ಚ್ಹಡ ಕಾಳ ಶಿವಮೊಗ್ಗ ಗೌಡ ಸಾರಸ್ವತ ಸಮಾಜಾಚೊ ಅಧ್ಯಕ್ಷ ಜಾವ್ನಾಶ್ಶಿಲೆ ಶ್ರೀ ಕೆ. ರಾಮಕೃಷ್ಣ ಶೆಣ್ಯೆ ಹಾನ್ನಿ ಆಪಲೆ 62 ವರ್ಷ ವಯಾಂತು ಮೇ.3ಕ ಮಣಿಪಾಲಾಂತು ದೈವಾಧೀನ ಜಾಲ್ಲಿಂತಿ ಮ್ಹೊಣು ಕಳೋವಚಾಕ ಮಸ್ತ ವಿಷಾದ ಜಾತಾ. ಶ್ರೀ ಶೆಣ್ಯೆ ಮಾಮು 2012 ಂತು ಪ್ರತಿಷ್ಠಾಪನ ಜಾಲೀಲೆ ಶ್ರೀ ಲಕ್ಷ್ಮೀ ವೆಂಕಟರಮಣ ದೇವ ಮಂದಿರಾಚೆ ನಿರ್ಮಾಣ ಕಾರ್ಯಾಂತು ಮುಖೇಲ ರೂವಾರಿ ಜಾವ್ನು ರಾಬೂನು ಯಶಸ್ವಿ ಜಾಲೀಲೆ. ರಾಜ್ಯಾದ್ಯಂತ ಸಕ್ಕಡೆ ಆಪಲೆ ದಾನಗುಣಾನಿ ಮಸ್ತ ಗೌರವಾದರ ಜೋಡಿಲೆ ಮನೀಷ ಜಾವನಾಸ್ಸತಿ. ಹಾನ್ನಿ ಬಾಯ್ಲ ಆನಿ ಧವ್ವೇಕ ಸೋಣು ಘೆಲ್ಲಿಂತಿ. ಸರಸ್ವತಿ ಪ್ರಭಾ ದೀಪಾವಳಿ ಅಂಕಾಕ ಮಸ್ತ ವರ್ಷಾಚಾನ ಚೂಕನಾಶಿ ಜಾಹಿರಾತು ದಿಲೀಲ್ಯಾಂತು ಹಾನ್ನಿ ವರೇನ ಏಕಳಿ. ಹಾಂಗೆಲೆ ಮದತ್ತಾಕ ಸರಸ್ವತಿ ಪ್ರಭಾ ಕೆದನಾಂಯಿ ಹಾಂಕಾ ಆಬಾರಿ ಆಸ್ಸಾ. ಆನಿ ಹಾಂಗೆಲೆ ಆತ್ಮಾಂಕ ಚಿರಶಾಂತಿ ಪ್ರಾಪ್ತ ಜಾವೊ ಮ್ಹೊಣು ದಯಾಮಯ ಲಾಗ್ಗಿ ಮಾಗತಾ. ಹಾಂಗೆಲೆ ಮರಣಾಕ ಶಿವಮೊಗ್ಗಾಚೆ ಗೌಡ ಸಾರಸ್ವತ ಸಮಾಜಾಚೆ ಮುಖೇಲಾನಿ ಆನಿ ಸಮಾಜ ಬಾಂಧವಾನಿ ವರೇನ ತೀವ್ರ ದುಖ್ಖ ವ್ಯಕ್ತ ಕೆಲ್ಲಾ.

ಜ್ಞಾನ ಬಿಂದು

ಉಲ್ಲೋವಣಿಂ (ಸಂಭಾಷಣ) ಕಲಾ

'ಜೀವನಾಚೆ ಅತ್ಯಂತ ಸಂತೋಷಾಚೆ ಸಂದರ್ಭ ಸಂಭಾಷಣಾಂತು ಘಡತಾ'. ಸಿಡ್ನೆ ಸ್ಮಿತ್ (ಆಂಗ್ಲ ಕವಿ)*

'ಮಗೆಲೆ ಭಾಸೆಚೆ ಮಿತಿ (ಬಂಧನ) ಹೇ ಮಗ್ಗೆಲೆ ಲೋಕಾಚೆ (ಜಗಾಚೆ) ಮಿತಿ' **ವಿಟ್‌ಗೆನ್‌ಸ್ಟನ್ (ವಿದೇಶಿ ಸಾಹಿತಿ)***



ನವೀನ ಪರಿಸರಾಂತು ಆಮ್ಮಿ ಸಂಭಾಷಣ ಕಲಾ ವಿಸರೂನ ಘೆತ್ತಾಸೂಚೆ ಏಕ ಗಂಭೀರ ವಿಷಯು. ಘರಾಂತು ಬಸೂನು ಆಪ್ಣೆಲೆ ಸಂಬಂಧಿ, ಕುಲಬಂಧು, ಮಿತ್ರ ಆನಿ ಮೊಗಾಚೇ ಲೋಕಾನ್ನ ಆಮ್ಮಿ ವಿಸರೂನ ಘೆವನು ತ್ಯಾ ನಿಮಿತ್ತ ಏಕ ಆಪತ್ ಕಾಲ ಆಮ್ಮಿ ಸೃಷ್ಟಿ ಕರತಾ ಆಸ್ಸಾತಿ. ನವೀನ ಪರಿಸರಾಂತು ಆಮ್ಕಾ ಲಭ್ಯ ಜಾವನು ಆಸ್ತಿತ್ತೆ ಟೆಲಿವಿಷನ್, ರೇಡಿಯೋ, ವಾಟ್ಸಾಪ್, ಚಾಟಿಂಗ್, ಯೂಟ್ಯೂಬ್.... ಕಂಪ್ಯೂಟರ್ ಯುಗಾಚೆ ಉಪಲಬ್ಧಿ ಆಮ್ಕಾ ಏಕೈಪಣ ಪರಿಸ್ಥಿತಿಕ ಧೂಂಕುಳತಾ ಆಸ್ಸಾ. ಫೇಸ್ ಬುಕ್ ಏಕ ಮಿತ್ರತಾಚೆ ಉಪಲಬ್ಧಿ ಜಾವನು ವಾಡ್ಡಾ ಆಸಾ. ಏಕ ಪರದೇಶಿ ದಾರ್ಶನಿಕ ಮಣ್ಟಾ : "ಸಂಸ್ಕೃತೀಚೆ ಉದರಗತಿ ಆಮ್ಮಿ ಆಮ್ಗೆಲೆ ಸಮಯು ಆನಿ ಅವಕಾಶ ಕಶ್ಶಿ ಬುದ್ಧಿವಂತಪಣ ವಾಪರತಾತ್ ತಾಜ್ಜೆ ತಶ್ಶಿ ಅವಲಂಬೂನು ಆಸ್ಸಾ. ಸಂಭಾಷಣ ಬುಧವಂತಪಣಾಚೆ ಏಕ ರೂಪ ಆನಿ ವಿಶಿಷ್ಟ ಶಕ್ತಿ". ನಾಗರೀಕತೆಚೆ ಮೂಳ ಸಂಭಾಷಣ ಶಕ್ತಿ ಏಕ ವ್ಯಕ್ತಿ ದೂಸರೆ ವ್ಯಕ್ತಿ ಯಾ ವ್ಯಕ್ತ್ಯಾಂಗೆಲೆ ಸಂಪರ್ಕ ಸಾಧನೆಕ ವಾಪರೂಚೆ ಸಂಭಾಷಣ (ಉಲೋವಣಿ) ಏಕ ಸಾಧನ ಜಾವನೂ ಆಸ್ಸ, ಭಾಷೆಚೆ ಶೈಲಿ, ಭಾಷೆಚೆ ರೂಪ, ಚಂದಾಯಿ, ಆಕರ್ಷಣ, ಸಂಭಾಷಣ ಕಲಾ ಭಿತ್ತರ ಜೋಡಲಾ. ಶ್ರೀ ಕೃಷ್ಣ ಭಗವಾನ್ ಭಗವದ್ಗೀತೆ ಏಕ ಸಂಭಾಷಣ ರೂಪಾನ ಅರ್ಜುನಾಕ ಸಾಂಗತಾ ಆನಿ ಹೇ ಗ್ರಂಥ ಹಿಂದು ಧರ್ಮಾಚೆ ಉತ್ಕೃಷ್ಟ ಗ್ರಂಥ ಮೋಣು ಪೂಜನೀಯ ಆಸ್ಸಾ. ಕ್ರಿಸ್ತವಾಂಲೆ 'ನವೀನ ಒಡಂಬಡಿಕೆ'(New Testament) ಜೀಸಸ್ ಕ್ರಿಸ್ತ ಆಪ್ಲೆಲೆ ಶಿಷ್ಯಾಲೆಂ ಬರಶಿ ಕೆಲ್ಲೀಲೆ ಸಂವಾದ ಸಂಭಾಷಣ ರೂಪಾಂತು ಆಸ್ಸಾ. ಬಸವಣ್ಣಾಲೆಂ ವಚನ ಏಕ ಸಂವಾದ ಯಾ ಸಂಭಾಷಣೆಚೆ ರೂಪ ಘೆತ್ತಾ. ಲಿಂಗಾಯತ ಸಮಾಜಾಚೆ ಏಕ ಅನುಭಾವಿ ಗ್ರಂಥ ಮ್ಹೋಣು ಪ್ರಸಿದ್ಧ ಜಾಲೀಲೆ 'ಶೂನ್ಯ ಸಂಪಾದನೆ' ಗ್ರಂಥ ಬಾರಾವ್ಯೆ ಶೇಕಡ್ಯಾಂತು ಪ್ರಕಟ ಜಾವ್ನು ತೆ ಏಕ ಸಂವಾದ ರೂಪಾಂತು ಸಮಾಜಾಚೆ ವೆಗವೆಗಳೆ ಸನ್ನಿವೇಶಾಚೆ ವರ್ಣನ ಕರತಾ.

ಕನ್ನಡಾಚೆ ಏಕ ಅನುಭಾವಿ ಕವಿ ಸಾಂಗತಾ : "ಇಲ್ಲಿರುವ ಪಾತ್ರಗಳು ನಗುತವೆ, ಸಂದೇಹಿಸುತವೆ, ಸಮಾಧಾನ ಪಡುತವೆ. ಭಯ, ನಿರಾಸೆ, ಸುಖ, ಆನಂದ, ದುಃಖ, ತೃಪ್ತಿ, ಸವಾಲು, ಅವಮಾನ, ಕೋಪ, ಸ್ನೇಹ, ಪ್ರೇಮ ಮುಂತಾದ ಎಲ್ಲಾ ಬಗೆಯ ಮನುಷ್ಯ ಸಹಜ ಅನುಭವಗಳನ್ನು ಪಡೆಯುತ್ತಾನೆ".

ವಿದ್ಯಾರ್ಥಿಲೆಂ ಶಕ್ತಿ, ಸಾಮರ್ಥ್ಯ, ಭಾಷಾ ಚತುರತಾ ತಾಗೆಲೆ ಸಂವಾದ ಸಾಮರ್ಥ್ಯ ಯಾ ಸಂಭಾಷಣ ಕಲಾ ವಯರಿ ರಾವಲಾ. ಸಂಭಾಷಣ ಯಾ ಉಲ್ಲೋವಣಿಂ ಏಕ ಪ್ರಯೋಗ ಶಾಲಾ ಯಾ ಕಮ್ಮಟ ಜಾವ್ನು ಆಸ್ಸಾ. ಕಮ್ಮಿ ಶ್ರಮ ಪಾವನೂ ಜಾಸ್ತಿ ಪ್ರತಿಫಲ ದಿವಚೆ ಶಕ್ತಿ ಸಂಭಾಷಣೆಕ ಆಸ್ಸಾ.

ಹೇ ಜಗಾಂತು ಆಮ್ಗೆಲೆ ಹೋಡ್ ಜವಾಬ್ದಾರಿ ಮ್ಹಳ್ಳೆರಿ ಆಮ್ಗೆಲೆ ಪರಂಪರಾ ಆನಿ ಅಭಿರುಚಿ (ಆಸಕ್ತಿ) ರಾಕೂನು ದವರಚೆ ಆನಿ ಫುಡಲೆ ಪೀಳಗಿಕ ಮುಕಾದ್ತುಚೆ. ಹೇ ಆಮ್ಗೆಲೆ ಮೊಗಾಚೆ ಕಾರ್ಯ ಜಾವಕಾ.

ನಾಗರೀಕತೆಚೆ ದೆಣೆ ಜಾವ್ನು ಆಶ್ಶಿಲೆ ಸಂಭಾಷಣ ಕಲಾ ಶಬ್ದಾಚೆ ಅರ್ಥ, ಶಬ್ದಾಚೆ ಧ್ವನಿ ಅನಿ ಭಾವಭಂಗಿ ವಯ್ರ ದೂಸರೆ ಮನೀಸಾಲೆ ಮನಾಕ ಪಾವತಾ. ಕೆಲವ ರೇಡಿಯೋ ಕಾರ್ಯಕ್ರಮಾಂತು ಸಂಭಾಷಣೆ (ಕನ್ನಡಾಂತು ಹರಟೆಗಳು) ಕಾರ್ಯಕ್ರಮ ಉರ್ತಾಶಿಲೆಂ. ದೋನ್ ಯಾ ತೀನ ವ್ಯಕ್ತಿ ಸಂಭಾಷಣ ರೂಪಾಂತು ಕೆಲವ ವಿಷಯಾಚೆ ವಯ್ರ ವಿಚಾರ ಮಂಡನ ಕರ್ತಾಶಿಲೆಂ. ಆಧುನಿಕ ಪರಿಸರಾಂತು 'ಸಂಭಾಷಣೆ' ಕಲೆಚೆ ಮಹತ್ವ ಆನಿ ಉಪಲಬ್ಧಿ ವಯ್ರಿ ಆಮ್ಮಿ ಜತನಾಯ (ಹುಸ್ಕೊ) ದಾಖವಕಾ.

ಎಮರ್ಸನ್ ಸಾಂಗತಾ : "ಇಡೀಯ ಮಾನವ ಕುಲವನ್ನೆ ಮನುಷ್ಯ ತನ್ನ ಸ್ವರ್ಧೆಗಾಗಿ ಪಡೆದಿರುವ ಕಲೆ ಸಂಭಾಷಣೆ"

ಕನ್ನಡ ಕವಿ ಬೇಂದ್ರೆ ಏಕ ಕವನಾಂತು ಸಾಂಗಿಲೆ ಉತ್ರ ತಾಂಗೆಲೆ ಶಬ್ದಾಂತು ವಳೊವಯಾ. :

"ತೊಗಲ ನಾಲಗೆ ನಿಜವ ನುಡಿಯಲೆಳಸಿದರೆ ತಾ
ನಂಗೈಲಿ ಪ್ರಾಣಗಳ ಹಿಡಿಯಬೇಕು.
ಇಲ್ಲದಿರೆ ನೀರಿನೊಲು ತಣ್ಣಗಿದ್ದವನದನು,
ಉರಿಯ ನಾಲಗೆಯಿಂದ ನುಡಿಯಬೇಕು."

– ಗೋಪಾಲಕೃಷ್ಣ ಎಲ್. ಶಾನಭಾಗ, ಹುಬ್ಬಳ್ಳಿ
ಸಂಚಾರಿ : 9481154453

ಹಾರ್ದಿಕ ಶುಭಾಶಯಗಳು
Bharatgas
ಕೇಶವ್ವೈನ್ & ಸನ್ಸ್
ಭಾರತ ಗ್ಯಾಸ್ ಡಿಸ್ಟ್ರಿಬ್ಯೂಟರ್ಸ್
ಕುಮಟಾ ರಸ್ತೆ, ಶಿರಸಿ – 581401.
☎ : ಆಫೀಸ್ : 226426, 226826
ಮನೆ : 226626, ಫ್ಯಾಕ್ಸ್ : 228205
ತ್ವರೆ ಮಾಡಿ
ತಕ್ಷಣ ವಿಚಾರಿಸಿ

[illegible]

ಏ ಮನೀಷಾ!

"ಏಯ್ ಮಡ್ಡ್ಯಾ... ಹಾತ್ತಾಯು ನಾಶಿ ಲಂಗಡಾ ಜಾಲೀಲೊ ತುಕ್ಕಾ ಅಕ್ಕಲ ನಾಂವೆ? ದಾರಲೆ ಸಕ್ಕಡ ಜವಣಾಕ ಎತ್ತನಾ ರಾಂಚೊಸರೆಕ ಯವಚಾಕ ನಜ್ಜ ಖಂಚತರಿ ಮೂಲ್ಲೆಂತು ಬಸಕಾ ಮ್ಹೊಣು ಗೊತ್ನಾವೇ ತುಕ್ಕಾ...." ಮ್ಹಣ್ತಾ ನಾಗೇಶಾಲಿ ವ್ಹೈನಿ ಆಪ್ಲೆ ದೊನ್ನೀ ದೋಳೆ ಘುರಘುರಯ್ತಾ ದೇರಾಕ ಲಾಸ್ಸುನು ಉಡಯಚ ವರಿ ಪಳೈಲಿ.

"ಮಸ್ತ ತಾನ ಜಾತ್ತಾಶ್ಶಿಲೆ ವ್ಹೈನಿ; ವ್ಹೈಶಾಕ ನ್ಹಂಹಿವೇ? ಏಕ ಲೋಟೊ ಉದಾಕ ಪೀವನು ವಚ್ಚೆ ಮ್ಹೊಣು ಆಯಲೊ.." ಆನಿ ತೀ ಖಂಯಿ ಮಾರ್ತಕಿ ಮ್ಹಣಚೆ ಭಯ್ಯಾನಿ ಮ್ಹಳ್ಳೊ.

"ಅಯ್ಯೋ ಪಾಪ ಘರಾ ಭಿತ್ತರಿ ತೀನ ವೇಳು ಕವಳಾ ಗಿಳತಾ ಬೊಸಚೆ ತುಕ್ಕಾ ಮಸ್ತ ಧಗ್ಗೆ ಜಾತ್ತಾ ನ್ಹಂಹಿವೇ? ತಶಿ ಜಾಲಯಾರಿ ಭಾಯರಿ ವಚ್ಚೂನು ಘೋಳ್ಳು ಹಾಡಚೆ ತುಗೆಲೆ ಬಾಬ್ಬಾವಾಕ ಕಿತ್ಲೆ ತಾನ ಜಾವನು ಆಸ್ಸುಕಾ ನ್ಹಂಹಿವೇ?" ಮ್ಹೋಣು ನಾಂಕ ತಿರಪೂನು ತಾಕ್ಕೇಕ ಪಟಿ ಕಿಡಯಿಲಿ ತೀ ಡ್ಯೈನಿಂಗ್ ಟೇಬಲ್ಲಾ ವಯ್ರಿ ದವರಿಲೆ ತಾಂಬಿಯೋ ಘೇವ್ನು ತಾಂತುಲೆ ಪೂರ್ತಿ ಉದಾಕ ತಾಗೆಲೆ ಮಾತ್ತೆರಿ ರೊಕೊನು ಸೊಡಲಿ.

"ಧಗ್ಗಾನಿ ಆಯ್ಯಿಲೆ ಮರಾಯಾಕ ಆತ್ತ ಚಿಕ್ಕೆ ತಂಪ ಜಾಲ್ಲೆ ನ್ಹಂಹಿವೇ?" ಮನಾಂತೂ ಆನಂದ ಪಾವ್ತಾ ಪರತ ಕಿಡಯತಾ ಸಸಾರಾನಿ ರಿತ್ತೆ ಜಾಲೀಲೆ ತಾಂಬಿಯೋ ಪರತ ಭೊರನು ಯವಚಾಕ ಡ್ರಮ್ಮಾಲಾಗ್ಗಿ ಘೆಲ್ಲಿ.

ಜಾಲಂಯಾರಿ ವ್ಹೈನಿನಿ ತಿತ್ಲೆ ಕ್ರೂರ ವರ್ತನಾ ದಾಖಯಲಾರಿಚಿ ತಿಗೆಲೆ ಕ್ರಿಯೆಕ ಪ್ರತಿರೋಧ ದಾಖಯಚೆ ಪರಿಸ್ಥಿತಿಂತು ನಾಗೇಶು ನಾಶಿಲೊ. ತಾಣೆ ಚಿಕ್ಕೆ ಪಿರ್-ಪಿಟ್ ಮ್ಹಳಯಾರೀಚಿ ಅಣ್ಣಾಲೆ ಹಾತ್ತಾಂತು ಬ್ಯಾತ ಪ್ರತ್ಯಕ್ಷ ಜಾವನು ತಾಗೆಲೆ ಆಂಗಾರಿ ತಾಂಬಡೆ ತಾಂಬಡೆ ಬರೇ ಉಟಯತಾ ಆಶಿಲೆ. ತ್ಯಾ ಕಾರಣಾನಿ ಆಪಲೆ ಓಂಟ ಚಾಬ್ಬೂನು ಘೇವ್ನು ನಾಗೇಶು ಭಾಯರ ಯುವ್ನು ಆಪಲೆ ಸ್ವಸ್ಥಾನಾಕ ವಚ್ಚುನು ಬಸಲೊ. ಪೊಟ್ಟಾಂತು ಜಾವಚೆ ತಾನಾಪಶಿ ತೀಕ್ಷ್ಣಜಾವನು ವ್ಹೈನಿನ ಕೆಲೀಲೆ ಅಪಮಾನಾಚೆ ಉಜ್ಜೊಚಿ ತಾಕ್ಕಾ ಲಾಶ್ಶಿತಾ ಆಶಿಲೆ. ತಾಜ್ಜ ಬರಶಿ ಆತ ಭೂಕ್ಕಿನಿ ಪೋಟ ವರೆನ ತಾಳ ಮಾರಚಾಕ ಲಾಗ್ಗಿಲೆ... ಪೊಟ್ಟಾ ಭೂಖಿ ಜಾಲ್ಲಾ ಮ್ಹೊಣು ತಾಣೆ ಭಿತ್ತರಿ ವಚ್ಚೆ ತಶ್ಶಿ ನಾಶಿಲೆ... ಪರತ ಅಪಮಾನು.... ಮಾರು.... ಆಪಲೆ ದೀನ ಪರಿಸ್ಥಿತಿ ಯವಜೂನು ನಾಗೇಶಾಲೆ ದೋಳ್ಯಾಚಾನ ದೋಳೆ ಉದ್ದಾಕ ದಳದಳ ಪೋವಚಾಕ ಲಾಗಲೆ. ಜಾಲಯಾರಿ ತಾಗೆಲೆ ದುಖ್ಖ ಆಯಕೂಚೆ ತಿತ್ತುಲೆ ಪುರುಸೊತ್ತಿ ತೆ ಘರಾಂತು ಕೋಣಾಕ ಆಸ್ಸಾ.

ವ್ಹೈನಿನ ತಾಂಬಿಯು ಬsರಿ ರೊಕಯಿಲೆ ಶಾಳುದ್ದಾ ಕಾರಣಾನಿ ನಾಗೇಶಾಲೆ ಚಡ್ಡಿ, ಶರ್ಟ್ ದೊನ್ನೀ ವಾಲ್ಲೆ ಜಾಲೀಲೆ. ತ್ಯಾ ಬದಲ ಕೊರಕಾ ಮ್ಹಳಯಾರಿ ಆಪಣಾನಿ ಆಜಿ ಉಂಬಳ್ಳು ಆಂಗ್ಣಾಂತು ಸೂಕಯಿಲೆ ಚಡ್ಡಿ ಆನಿ ಚೋಗೊ ಘೇವ್ನು ಯವ್ಕಾ. ತ್ಯಾಂಚೆ ಸುಕಲಾಕಿ ನಾಂಕಿ.... ತಾಜ್ಜ ಬದಲಾಕ ಆಪಣೇಂನಿಚಿ ಥೊಡೆ ವೇಳು ವಚ್ಚುನು ವಾತ್ತಾಂತು ಭೊಸಚೆ ಚಾಂಗ... ತಿಂಬಿಲೆ ಆಂವ್ಗಲೆ ಥಂಯಿಚಿ ಸುಕತಾತಿ.... ನೆಸ್ಸಣೆ ಬದಲ ಕೊರಚೆ ಘೋಟಾಳೊ ಆಸ್ಸನಾ" ಅಶ್ಶಿ ಸಮಜೂನು ನಾಗೇಶು ಪೊಟ್ಟಾ ಭೂಖಿ ಗೀಳ್ಳು ಘೇವ್ನು ಆಪಲೆ ಹಾತ್ತಾಚೆ ಮದತ್ತಾನಿ ಭಾಯ್ರಿ ವಾತ್ತಾಕ ಯವ್ನು ಸಕಡಾಲೆ ಜವಣ ಜಾವಚೇಚಿ ರಾಕತಾ ಬೈಸಲೊ.

ಘರ್ಚಿ ಏಕ್ಕೇಕ್ಲಿ ಜೆವಣ ಕೋರ್ನು ಬಾಯ್ರಿ ಯತ್ತಾ ಉರತಾತಿ. ಜಾಲ್ಯಾರಿ ಭಾಯರಿ ವಾತ್ತಾಂತು ಏಕ ಘಾತ್ರಾರಿ ಬಶ್ಶಿಲೆ ನಾಗೇಶಾಕ ಕೋಣೇಯಿ ಹಾಂಗಾ ಇತಯಾಕ ಯವ್ನು ಬಸಲಾ, ಆಂಗ ಚಡ್ಡಿ, ಚೋಗೋ ದೊನ್ನೀ ವಾಲ್ಲೆ ಜಾಲ್ಲಾಮೂ ಕಶ್ಶಿ ಮ್ಹೊಣು ನಿಮ್ಗಿನಾತಿ. ಜೆವಣಾಕ ಯೋ ಮ್ಹೋಣು ಸಾಂಗ್ನಾತಿ. ಹೋಯಿ ಹೇ ನಾಗೇಶಾ ಘರ್ಚೆ ಪ್ರತಿ ದಿವಸಾ ರಿವಾಜು, ಪೂರಾ ಲೋಕಾಲೆ ಜೆವಣ ಜಾವ್ನು ಘರ್ಚೇನ, ಸೂನ್ನೇನ ಪುಸ್ಸುನು ಜೇವ್ನು ಜಾಲ್ಲ ಮಾಗಿರಿ ಕಾಯತರಿ ಮೂಳ ಲಾಗ್ಗಿಲಕಿ ನಾ ಬೆಳಸಲೀಲೆ ಉರಲೇರಿ ವ್ಹೈನಿ ಏಕ ಅಲ್ಯೂಮಿನಿಯಂ ವಾಟ್ಟೆಂತು ಸೂಣ್ಯಾಕ ಘಾಲೀಲ ವರಿ ವಾಣು ದವರ್ತಾಶ್ಶಿಲಿಂ. ನಾಗೇಶಾನ ತೆವಳತಾ ವಚ್ಚೂನು ತ್ಯಾಂಚಿ ಜೇವ್ನು ವಾಟ್ಟೆ ಧೂವ್ನು ದವರೂನು ಯೇವ್ಕಾ ಆಶ್ಶಿಲೆ.

ಹೋಯಿ ನಾಗೇಶು ಏಕಳೋ ದೊನ್ನೀ ಪಾಯು ನಾತ್ತಿಲೊ ಲಂಗಡಾ(ಪಂಗೂ), ಖಂಯಿ ವಚಕಾ ಜಾಲಯಾರೀಚಿ ಆಪಲೆ ಹಾತ್ತಾಚೆ ಮದತ್ ಘೇವ್ನು ಘೂವ್ತಾಶಿಲೊ. ಘರಾ ಭಾಯರ ವಚ್ಚೆಕ ತಾಕ್ಕಾ ತಾಗೆಲೆ ಮಾಮ್ಮಾನಿ ದಿಲೀಲೆ ಲಾಕಡಾಚೆ ಚಾರ ಚಕ್ರಾಚೆ ಸ್ಥಾನ ಏಕ ಗಾಡಿಶಿ ಆಶ್ಶಿಲೆ. ಏಕ ಫಳ್ಯಾಕ ಚಾರ ಚಕ್ಕರ ಲಾವ್ನು ಆಶಿಲೆ ಗಾಡಿ ತೆ. ತ್ಯಾ ವರೆನ ನಾಗೇಶಾನಿ ಹಾತ್ತಾಂತೂಚಿ ಧೂಂಗುಳ್ಳು ಘೆತ್ತಾ ವಚಕಾ ಆಶಿಲೆ. ಘರ್ಚೆ ಕೋಣೆ ತರಿ ತಾಗೆಲೊಟ್ಟು ವಚಕಾ ಮ್ಹಳಯಾರಿ ಅಳ್ಸಿಕ, ಅಪಮಾನ ಮ್ಹೊಣು ಸಮಜೂನು ಘೆತ್ತಾ ಆಶ್ಶಿಲೆ. ತೋ ಅಪ್ರಯೋಜಕು, ಖಂಚಕಿ ಜನ್ಮಾಂತು ಕೆಲೀಲೆ ಪಾಪಕರ್ಮ ಆತ್ತ ಭೊಗತಾ ಆಸ್ಸ ಮ್ಹಣಚೆ ಭಾವನಾ ಘರಚೆ ಸಕಟಾಂಕ ಆಶ್ಶಿಲೆಂ. ಘರಾಂತುಲೆ ಪಾಂಚ ವರ್ಷಾ ಚರಡಾ ತಾಕೂನು ಸಾಠ ವರ್ಷಾ ಮಾಂತಾರೆ ಪುಸ್ಸುನು ಸರ್ವ ಲೋಕ ತಾಕ್ಕಾ ಸಸಾರ ಕರತಾ ಆಶ್ಶಿಲೆಂ. ನಾಗೇಶಾಲೆ ಆನ್ನೇಕ ದುರದೃಷ್ಟ ಮ್ಹಳಯಾರಿ ತಾಕ್ಕಾ ಅವಯಿ ನಾಶ್ಶಿಲಿಂ!

ನಾಗೇಶಾ ಬಾಪ್ಪೂಸು ಗುರುನಾಥು, ರೈಲ್ವೆಂತು ನೌಕರಿ ಕರ್ತಾಶ್ಶಿಲೊ. ರಿಟೈರ್ಡ್ ಜಾವ್ನು ಖಾಲಿ ತೀನ ವರ್ಷ ಮಾತ್ರ ಜಾಲೀಲೆ. ಗುರುನಾಥಾಕ ತೀನ ಚಲ್ಲ್ಯಾ ಚರ್ದುಂವ ಆನಿ ಏಕಳೀ ಚೆಲ್ಲಿ. ಗುರುನಾಥಾಲೆ ಬಾಯ್ಲ ಅಮ್ಮಣಿ, ಸಾತ ವರ್ಷಾ ಮಾಕ್ಷಿ ಟೈಫಾಯಿಡಾನ ದೇವಾಲೆ ಪಾಯಾ ಮೂಳಾಕ ಘೆಲ್ಲೇಲಿ. ಚರಡುವಾಂತು ನಾಗೇಶೂಚಿ ಸಾನು. ತಾಕ್ಕಾ ಆತ್ತ ವೀಸ - ಏಕ್ವೀಸ ವರ್ಷಪ್ರಾಯು. ಉರಿಲೆ ದೊಗ್ಗ ಗಿರಿಧರ ಆನಿ ಶ್ರೀಧರ ಮ್ಹೋಣು. ದೊಗ್ಗಾಂಕ ವ್ಹಡ ವ್ಹಡ ನೌಕರಿ ಆಸ್ಸಾ. ಲಗ್ನ ಜಾವನೂ ದೊಗ್ಗಾಂಕ ದೊಗ್ಗ ದೊಗ್ಗ ಚರ್ದುಂವ ವರೇನ ಆಸ್ಸಾತಿ. ನಾಗೇಶಾಲಿ ಏಕಳೀಚಿ ಭಯಿಣಿ ಶ್ರೀಲತಾ. ತಿಕ್ಕಾಯಿ ಲಗ್ನ ಜಾಲ್ಲಾ. ತೀ ಬಾಮ್ಣಾ ಒಟ್ಟು ದಾವಣಗೆರಂತು ಆಸ್ಸಾ. ತಿಕ್ಕಾ ಏಕ್ಲಿ ಚೆಲ್ಲಿ ಮಾತ್ರ!

ನಾಗೇಶಾಲೆ ಸಾಡಿಪಾಂಚ ವರ್ಷಾ ಪ್ರಾಯಾಂತು ಘರ್ಚೆ

ಸಕ್ಕಡ ಕುಟುಂಬಾಚೆ ಮೇಳ್ನು ಭಾಡೇ ಕಾರ ಘೇವನು ಮೈಸೂರಾಕ ಘೆಲೀಲೆ. ಥಂಯಿ ಪ್ಯಾರಾಜಾಲೆ ರಾವಳಾರ, ಜೂ. ಕನ್ನಂಬಾಡಿ ಸಕ್ಕಡ ಪಳೋನು ಬೆಂಗಳೂರಾ ಯವ್ನು ಥಂಯಿ ವಿಧಾನಸೌಧ ಸಕ್ಕಡ ಪಳೋನು ಪರತ ಯವಚೆ ತಾಂಗೆಲೆ ಪ್ಲ್ಯಾನ್ ಜಾವನು ಆಶಿಲೆ. ತಶೀಚಿ ತಾನ್ನಿ ಮೈಸೂರ್ಲ್ಯಾನ ಬೆಂಗಳೂರಾಕ ಎತ್ತಾ ಆಸತನಾ ಜೆವಣಾಕ ಮ್ಹೊಣು ಡ್ರೈವರು ಏಕ ದಾಬಾ ಮುಖಾರಿ ಕಾರ ರಾಬಯಿಲೊ. ನಾಗೇಶು ಸಕಟಾ ಪರಿ ದಾಯಿಲೊ... ತ್ಯಾ ಖಾತಿರಿ ಅವಯಿ-ಬಾಪಯಿ ಮಾತ್ರ ನ್ಹಂಹಿ ಬಾಬ್ಬಾವ, ಬೈಣಿ ವೆರೇನ ತಾಕ್ಕಾ ಮಸ್ತ ಮ್ಹೋಗು ಕರತಾ ಆಶ್ಶಿಲೆ. ತಾಜೆನಿ ತಾಗೆಲೆ ಘಟಂಗಪಣ ಚುಕಾಶ್ಶಿಲೆ. ದಾಬಾಂತು ಜೇವ್ನು ಡ್ರೈವರಾನಿ ಕಾರ ರಿವರ್ಸ್ ಘೆವಚೆ ರಾಕತಾ ತಾನ್ನಿ ರಸ್ತ್ಯಾ ಬಗಲೇನ ರಾಬಿಲ ತೆದ್ನಾ ನಾಗೇಶು ಬೈಣೀಲಾಗ್ಗಿ ಖಿಂಚಕಿ ಮಾಂಕಡಭಾಪ ಕೊರಚಾಕ ಘೆಲ್ಲೊ. ಶೀಣ ಮಾರಚಾಕ ಆಯಿಲ ತೆದ್ನಾ ರಸ್ತ್ಯಾರಿ ಧಾಂವ್ಲೊ. ತೆ ಪ್ರವೆ ನ್ಹಂಹಿವೇ? ಮಸ್ತ ಘಾಸ್ಟಾರಿ ಎತ್ತಾ ಆಶಿಲೆ ಏಕ ಕಾರಾಚೊ ನಾಗೇಶಾನಿ ರಸ್ತ್ಯಾರಿ ಆಯಿಲೆ ಪಳೋನು ಸಡನ್ ಜಾವ್ನು ಬ್ರೇಕ್ ಘಾಲ್ಲೊ. ಜಾಲಯಾರಿಚಿ ಜಾವಚೆ ಲುಕ್ಸಾನ ಚುಕಚಾಕ ತಾಜೆನಿ ಜಾಯನಿ. ಅಪಘಾತ ಘಡ್ನೂ ಸೊಡ್ತಾ. ನಾಗೇಶಾಲೆ ಜೀವು ವಾಂಚ್ಲೆ ಜಾಲಯಾರೀಚಿ ಕಾರಾ ಚಕ್ರ ನಾಗೇಶಾಲೆ ಪಾಯ್ಯಾರಿ ಘೆಲೀಲೆ ಕಾರಣಾನಿ ತಾಗೆಲೆ ದೊನ್ನೀ ಪಾಯು ಕಾತ್ತರಕಾ ಜಾಲ್ಲೆ.

ಹಾಜೆನಿ ನಾಗೇಶಾಲೆ ಜೀವನ ಕಾಳ್ಕಾಗೂಯ್ಯಿ ಜಾಲಯಾರೀಚಿ ಘರ್ಚ್ಯಾಂಕ ಹಾಜೆನಿ ಚಾಂಗಚಿ ಜಾಲ್ಲೆ. ಇನ್ಸೂರೆನ್ಸ್ ಕಂಪ್ನಿ ತರಪೇನ ನಾಗೇಶಾ ಆನ್ಸಾಕ ನವ್ವಾ ಲಾಕ್‌ರೂಪಯಿ ಪರಿಹಾರು ಮೆಳ್ಳೆ. ಪಂದ್ರ – ಸೋಳಾ ವರಸಾ ಮಾಕಸಿ ನವ್ವ ಲಾಕ್ ರೂಪಯಿ ಮ್ಹಳಯಾರಿ ವ್ಹಡ ಮೊತ್ತಚಿ! ಏಸ ವರಸ ನೌಕ್ರಿಕ ಘೆಲಯಾರೀಚಿ ಹಾತಾಂತು ಚಾರ ಕಾಸ ದವರೂನು ಘೆವಚಾಕ ಜಾಯನಾತ್ತಿಲೊ ನಾಗೇಶಾ ಆನೂ ಹೇಂ ದುಡವಾನಿ ಪಾಂಚ ಲಾಕ ದೀವ್ನು ಏಕ ಸ್ವಂತ ಘರ ಘೆತ್ತಾ. ವ್ಹರಲೀಲೆ ದುಡವಾಂತು ದೊಗ್ಗ ಚೆರಡುವಾಂಕ ಇಂಜಿನಿಯರ್ ಕಾಲೇಜಾಕ ಘಾಲ್ನು ಬಿ.ಇ. ಶಿಕಯತಾ. ಚೆಲಿಯೇಕ ಚಾಂಗ ಘರಾಣಿ ಸೊದ್ದುನು ವ್ಹರಡಿಕ ಕರತಾ. ಹೆ ಸಕ್ಕಡಾಕ ನಾಗೇಶೂಚೆ ಕಾರಣ ಮ್ಹುಣಚೆ ಕೃತಜ್ಞಾ ಭಾವನಾ ಸುರವೇಕ ಥೊಡೆ ದಿವಸು ಘರ್ಚ್ಚೆ ಸಕಟಾಂಕ ಆಶ್ತಿಲೆ. ಸಕ್ಕಡ ಲೋಕ ತಾಕ್ಕಾ ಮಸ್ತ ಮ್ಹೋಗಾನಿ ಪಳೋನು ಘೆತ್ತಾ ಆಶಿಲೆ. ತಾಂತು ಕನಿಕರ ವರೇನ ಭೊರನು ಆಸ್ತ್ತಾಲೆ. ಘರಾಕ ಸುನ್ಸಾನಿ ಪಾಯು ದವರ್ಲೆ ಮಾಗಿರಿ ಹೇ ಭಾವನಾ ಮಾಯಕ ಜಾವನು ನಾಗೇಶು ನಿಷ್ಪ್ರಯೋಜಕು, ದಂಡಾಕ ಪಡೀಲೆ ಜೀವ ಮ್ಹುಣಚೆ ಸಸಾರ ಭಾವನಾ ತಾಗೆಲೆ ಬಾಬ್ಬಾವಾನಿ ವಾಡ್ಡೊನು ಘೆತ್ಲೆ. ತಾಜ್ಜೆ ಉಪರಾಂತ ನಾಗೇಶು ಆಜಿ ಪುಸ್ಪುಸು ದೋಳೆ ಉದ್ಕ್ಯಾಂತೂಚೆ ಹಾತು ದುತ್ತಾ ಆಸ್ಸ. ಆವ್ನನು ಜೀವಂತ ಆಶ್ಶಿಲೆ ತಿತ್ಲ ಕಾಳ ತೀ ತಾಗೆಲೆ ಖಾತಿರಿ ಚಿಕ್ಕೆ ಪೂಣಿ ಮ್ಹೋಗು, ಕನಿಕರ ದಾಖಿಯುತಾಶಿಲಿ. ಚೆರಡುಂವ, ಸುನ್ಸಾನಿ ಕಸಲೆಂ ಮಳ್ಳ್ಯಾರೀಚಿ ನಾಗೇಶಾಕ ವೇಳ ವೇಳಾಕ ಖಾಣ-ಜೆವಣ ದಿವ್ಪಾಕ ವಿಸರ್ನ್ಯಾತ್ತಿಲಿ. ದೋನ ದಿವಸಾಕ ಏಕ ಪಾವ್ತ ಪೂಣಿ ತಾಕ್ಕಾ ಚ್ಹೋಖಿ ಕೊರನು ನಾಣ್ಯೆತಾ ಆಶ್ಶಿಲಿ.

ಆವ್ನನು ಮೆಲ್ಲ ಮಾಗಿರಿ ನಾಗೇಶಾಲೆ ಜೀವನ ಆನಿ ಇತ್ಲೆ ಕಷ್ಟಮಯ, ದುಖ್ಖಮಯ ಜಾಲ್ಲೆ. ಸೂಣೆ ಪರಿ ಪಾಸ್ಟ್ ಜಾಲ್ಲೆ. ಆರ್ತಡಕ ನ್ಹಂಹಿ ಮ್ಹಸ್ಸಾಕ ಏಕ ಪಂತಾ ತಾಣೆ ನಾಯ್ಲ್ಯಾ ಜಾಲ್ಲ್ಯಾರೀಚಿ ತಾಕ್ಕಾ ಸಾಂಗ್ತಾಲಿ ಕರ್ತಾಲಿ ನಾಶಿಲೆ. ಉಪಾಸಿ ಆಸ್ಸಮೂ.. ಪಾಪ..... **ಮ್ಹೋಣು ಕನಿಕರ ಪಾವ್ತಾಲಿಂ ನಾಶ್ಶಿಲಿಂ.** ಪೂರಾ ಲೋಕಾನಿ ಪಿಚ್ಚರಾಕ, ಪಿಕ್‌ನಿಕ್ಕಾಕ, ಲಗ್ನಾಕ, ಮೂಂಜಿಕ ಮ್ಹೊಣು ಘೆಲೀಲೆ ತೆದನಾ ನಾಗೇಶು ಘರ ರಾಕಚೊ ಸೆಕ್ಯೂರಿಟಿ ಗಾರ್ಡ್ ಜಾವನು ಉರಕಾ ಆಶ್ಶಿಲೆ. ಉರಲೆ ಸಕ್ಕಡ ಲೋಕಾನಿ ಹಾಸ್ತಾ, ಆನಂದಾನಿ ಒಟ್ಟು ಜೈಸೂನು ಉಲ್ಲಯತಾ ಆಸ್ತಾನಾ ನಾಗೇಶು ಏಕ ಮುಲ್ಲೆಂತು ಪೋಣು ಪಿಳಿ ಪಿಳಿ ಮ್ಹೋಣು ಘರಚೆ ಪಾಡಾಚೆ ನಳೊ ಲ್ಯಾಕ ಕರತಾ ಆಶ್ತಿಲೊ. ಬುದ್ಧಿ ನಾಶ್ಶಿಲೆ ಸಾನ ಸಾನ ಚೆರುವಾಂಕ ತೋ ಏಕ್ಲೊ ಖೆಳಚೆ ಖೇಳಣೆ. ತಾನ್ನಿ ತಾಗೆಲೆ ದೊನ್ನಿ ಹಾತು ಏಕ್ಕೇಕ್ಲೆ ದೋರ್ನ್ಸು ಏಕ್ಲೊ ಆಲ್ಲಾಂತು ಆನೇಕ್ಲೊ ಪೆಲ್ತಾಂತು ತಾಂಡಿತಾ ಆಶ್ತಿಲೆಂ! ಪಳ್ಯೆತಲ್ಯಾಂಕ ಚೆರ್ಡುಂವ ಖೆಳ್ತಾ ಆಸ್ಸಾತಿ ಮ್ಹೋಣು ಮಾತ್ರ ದಿಸಲೇರಿಚಿ ತಾಜೇನ ನಾಗೇಶಾಕ ಜಾತ್ತಾ ಆಸುಚೆ ಧೂಖಿ ನಾಗೇಶಾನ ತೋಂಡ ಕಿವಚಿಲಿ ತೆದ್ನಾ ತಾಜ್ಜೆ ಚಿಹ್ನಾ ತಾಗೆಲೆ ತೊಂಡಾರಿ ಪಳಯಲ್ಯಾಕ ಕಳ್ತಾಶಿಲೆ. ತಶ್ಶಿ ಮ್ಹೋಣು ಖೇಳಚೆ ಚೆರುವಾಂಕ ಸೊವಚಾಕ, ಮಾರಚಾಕ ನಾ. ಮಾರ್ಲ್ಲೇರಿ ತಾಂಗೆಲೆ ಆವ್ನು – ಬಾಪೂಸು ಎವ್ನು ನಾಗೇಶಾಕ ಮಸಿತಾಶಿಲೆಂ. ಉಪಾಸಿ ಘಾಲ್ತಾಶ್ಶಿಲೆಂ. ನಾಗೇಶು ಜೀವು ಆಸಲೇರಿಚಿ ಮ್ಹಡೆ ಮಣ್ಣೆ ವರಿ ವಾಂಚೂನು ಆಶ್ಶಿಲೊ. ಪೀಸ – ಪಕ್ವೀಸ ವರ್ಷಾ ತರುಣ ಜಾಲ್ಯಾರೀಚಿ ಆನ್ನೀಕೆ ಧಾ–ಭಾರ ವರ್ಷಾ ಚಲ್ಲ್ಯಾ ತಶ್ಶಿ ಕರ್ತಾಶ್ಶಿಲೊ. ತಸ್ಸಾಲೆಂ ಚೆರ್ಡುಪಣ. ತಸ್ಸಲೆ ಬುದ್ಧಿ ತಾಗೆಲೆ ಘರ್ಚ್ಚೇನ ತೋ ಅಪ್ರಯೋಜಕು ಮ್ಹೋಣು ನಿರ್ಧಾರ ಕೆಲ್ಲ್ಯಾರಿ ಪುಸೂನು ತಾಕ್ಕಾ ಸರಕಾರಾಚಾನ ಮೆಳ್ಳೆ ಸಗಟ ಸೌಲತ್ತ ಏಕ್ಕಾ ಸೋಣಾಶಿ ಪೂರಾ ಪ್ರಾಪ್ತ ಕೋರ್ನು ಘೆತ್ಲೆ. ಮಹಿನ್ಯಾಕ ತಾಕ್ಕ ಏಕ ಹಜಾರ ದಿವ್ಯಾಂಗಾಲೆ ಪೆನ್ಸನ್ ಎವಚೆ ತಶ್ಶಿ ಕೋರ್ನು ಘೆತ್ತಲೆ. ತಾಗ್ಗೆಲೆ ನಾಂವಾರಿ ರೋಟರಿ ಕ್ಲಬ್ ತಾಕೂನು ಏಕ ಧರ್ಮಾರ್ಥ ಮೊಬೈಲ್ ರೀಚಾರ್ಜ ಅಂಗಡಿ ಘೇವ್ನು ನಾಗೇಶಾಲೆ ಮಾಲ್ಗಡ ವೈನಿಲೆ ಬಾವಾಕ ಘಾಲ್ನು ದಿಲ್ಲೆ. ದೊಗ್ಗಚಿ ಬಾಂವ ಇಂಜಿನಿಯರ್ ಜಾಲಯಾರೀಚಿ **ಗರೀಬ ಮ್ಹೋಣು ಘಟ್ಟೀಕ ಸರ್ಟಿಫಿಕೇಟ್ ಸೃಷ್ಟಿ ಕೋರ್ನು** ಮುಖ್ಯಮಂತ್ರಿ ಆನಿ ಪ್ರಧಾನಮಂತ್ರಿ ಪರಿಹಾರ ನಿಧಿಚ್ಯಾನ ತಾಗೆಲೆ ಚಿಕಿತ್ಸೇಕ ಮ್ಹೋಣು ದುಡ್ಡು ಸ್ಯಾಂಕ್ಷನ್ ಕೋರ್ನು ಘೆವನು ತೇಂ ದುಡ್ಡು ವರೇನ ವಾಂಟೂನು ಘೆತ್ಲಿಂತಿ. ಇತ್ಲೆ ಜಾಲಯಾರೀಚಿ ತಾಕ್ಕಾ ಪೋಟ ಭರ್ತಿ ಶೀತ ಘಾಲ್ನಾ ಆಶ್ಶಿಲೆ.

ಆತ್ತ ಹೇ ಕರೋನಾ ಯವ್ನು ಲಾಕ್‌ಡೌನ್ ಪಡಲೆ ನಂತರ ಅಂತೂ ನಾಗೇಶಾಲೆ ಪರಿಸ್ಥಿತಿ ಆನಿ ಇತ್ಲೆ ಅಧೋಗತಿಕ ವಚೂನು ಪಾವ್ಲೆ. ತಾಗೆಲೆ ಬಾಂವ, ತಾಂಗೆಲೆ ಚೆರಡುಂವ ಸಕ್ಕಡ ಘರ್ವಡೆಚಿ ಆಸ್ತಾಲೆ. ಚೆರಡುವಾನಿ ಭಾಯ್ರ ವಚ್ಚೆ ತಶಿ ನಾಮೂ! ತಾಂಕಾ ನಾಗೇಶೂಚೆ ಏಕ ಖೇಳಣೆ. ತಾಗೆಲೆ ಅಂಗಾರಿ ಚೆರಲೊ. ಸೂಕಣೆ, ಮೂಯಿ ಹಾಡು, ಘಾಲ್ತಾ ಆಶ್ತಿಲೆ. ತಾಣೆ ಘೇವ್ನು ಕಿರಡಲಿ ತೆದ್ನಾ ಹಾತ್ತಾ ಪೇಳೆ ಮಾರ್ತಾ

ಕೀಡೊನು ಹಾಸ್ತಾ ಆಶ್ಶಿಲೆ. ನಾಗೇಶಾನ ಕಷ್ಟಾನ ಉಂಬೊಳ್ಳು ಹಾಡ್ನು ಸುಕಚಾಕ ಘಾಲೀಲೆ ಚಡ್ಡಿ, ಪ್ಯಾಂಟ್ ಶರ್ಟ್ ಘೇವ್ನು ತಾಜ ವಯ್ರಿ ಮಾತ್ತಿ, ಶಾಣ ಲಾವ್ನು ತಾಗೆಲೆ ಆಂಗಾರಿ ಹಾಡ್ನು ಉಡೊನು ಕುಶಿ ಪಾವತಾ ಆಶ್ಶಿಲೆ. “ಮಾಜ್ರಾಕ ಖೇಳು ಏಂದ್ರಾಕ ಪ್ರಾಣಸಂಗಟ” ಮ್ಹಣಚೆ ವರಿ ಜಾಲೀಲೆ ತಾಗೆಲೆ ಪರಿಸ್ಥಿತಿ. ಹೇ ಸಕ್ಕಡ ದೋಳೆಂತು ಪಳಯಲಾರಿಚೆ ಹೊಡ್ತ ಚರಡುವಾಂಕ ಭಿಷ್ವೆಚೆ. ತಶ್ಶಿ ಕೊರಚಾಕ ನಜ್ಜ ಮ್ಹೊಣು ಬುದ್ಧಿವಾದ ಸಾಂಗಚೆ ಕರನಾ ಆಶ್ಶಿಲೆ. ಚರಡುಂವಾ ಬರಶಿ ತಾನ್ನಿ ವರೇನ ಖುಶಿ ಘೆತ್ತಾ ಆಶ್ಶಿಲೆ.

“ಏ.... ಮಡ್ಯಾ.... ಹೇ ಕಸ್ಸಲೆ ಗಂಟೆ ಸಾತ ಜಾಲ್ಲ್ಯಾರೀಚೆ ಆನ್ನಿಕೆ ಚಾಂಗ ಕೊರನು ನೀದ ಕಾಡ್ತಾ ಆಸ್ಸಮೂ. ಅರಿಷ್ಟ ಮುಂಡೆಚೊ... ಕೆದ್ನಾ ಪಳಯಲ್ಯಾರಿಚೆ ಹೇಂಚೆ ಜಾಲ್ಲೆ ತುಗೇಲೆ. ಉಟಯಚಾಕ ಏಕ ವೇಳು ಕಾಳು ಮಣಚೆ ಕಸ್ಸಲೇ ನಾ ತುಕ್ಕಾ” ಮ್ಹೊಣು ಪಾಯ್ಯಾಂತು ದೋನ್ ಪಂತ ಮಸ್ತುನು “ಬೆಗ್ಗಿ ಊಟಾ ಪೇಪರಾಂತು ಲಾಕ್‌ಡೌನ್ ಕಾರಣಾನಿ ಪೊಟ್ಟಾಕ ಮೇಳ್ನಾತ್ತಿಲೆ ಗರೀಬಾಂಕ “ಘುಡ್ ಕಿಟ್” ದಿತ್ತಾ ಕಂಯಿ ಪಳೆ. ತೂವರೇನ ವಚೂನು ಪಾಳಿಂತು ರಾಬ. ಕೋಣತರಿ ನಿಮ್ಗಿಲ್ಯಾರಿ ಮಸ್ತ ಗರೀಬು ಮ್ಹೊಣು ಸಾಂಗ. ಆನು, ಆಮ್ಮಾ ದೊಗ್ಗಚೆ ನಾಂತಿ... ಮ್ಹೊಣು ಸಾಂಕಾ. ಥೊಡೆ ವೇಳು ಸೋಡ್ನು ಹಾಂವ ಕಾರ ಘೇವ್ನು ತೈಕ ಯತ್ತಾ. ತ್ಯಾ ಕಿಟ್ ಹಾಡಚಾಕ. ಜಾಲ್ಯಾರಿ ಖಬರದಾರ.... ಥಂಯಿ ತೂಂ ಮಾಕ್ಕಾ ಬಾಂವು, ಘರ್ಚೊ ಮ್ಹೊಣು ಆಪಯಚಾಕ ನಾ; ಕೋಣಾಂಕ ತಶೀ ಮ್ಹೊಣು ಸಾಂಗಚಾಕ ವರೇನ ನಾ. ಸಾಂಗಲೇರಿ ಘರ್ಕಡೆ ಆಯ್ಲು ಮಾಗಿರಿ ಹಾಡ್ಡ ಸಕ್ಕಡ ಪುಡ್ಡಿ ಕರ್ತಾ.” ಬಡ್ಡಿ ದಾಕೋನು ಭೀಂವಡಾಣು “ಘುಡ್ ಕಿಟ್” ವಾಂಟೂಚೆ ಜಾಗೇಕ ಕಶ್ಶಿ ವಚಕಾ ಮ್ಹೊಣು ಸಾಂಗೂನು ತಾಗೆಲೊ ಮ್ಹಾಲಡೊ ಬಾಂವು ಗಿರಿಧರು ನಾಗೇಶಾಕ ಧಾಡ್ನು ದಿಲ್ಲೊ.

ನಾಗೇಶು ಆಪ್ಲೆ ಗಾಡಿ ಚೋಣು ಹಾತ್ತಾನಿ ತಾಜೆ ಚಕ್ರ ಧೂಂಗುಳ್ನು ಘೆತ್ತಾ; ಭಾಂವಾನಿ ಸಾಂಗಿಲೆ ಜಾಗೇಕ ಭಾಯರ ಸರಲೊ. ಪೊಲೀಸಂಚೊ ಹಾಕ್ಕಾ ಪಳೋನು ಬಡ್ಡಿ ಹಾಲಯಲೊ “ಏಯ್... ಲಂಗಡಾ ಭಾಯ್ರಿ ಕಿತಯಾಕ ಆಯಲೊ... ” ಮ್ಹೊಣು ಭಿಷ್ವೇಲೊ. ನಾಗೇಶು ದೊನ್ನೀ ಹಾತು ಮೆಳೋನು ತಾಂಕಾ ನಮಸ್ಕಾರ ಕೊರನು “ಜವಣಾಕ ಜಾವಕಾ” ಮ್ಹಣಚ ವರಿ ಸನ್ನೆ ಕೆಲ್ಲೊ. ತಾನ್ನಿ ನುತ್ ರಾಬಲೆ. ನಾಗೇಶು ಹೂಮ ಘಳೇತಾ “ಘುಡ್‌ಕಿಟ್” ವಾಂಟೂಚೆ ಜಾಗೇಕ ಆಯಲೊ. ತಿತ್ಲ ಭಿತ್ತರೀಚೆ ಥಂಯಿ ಪನ್ನಾಸಾ ಪಶಿ ಚ್ಹಡ ಲೋಕಾನಿ ಜಮೂನು ಜಾಲೀಲೆ. ಜಾಲಯಾರಿ ನಾಗೇಶಾಕ ಪಳೋನು ಪೊಲೀಸಂಚೆ ವರೇನ ತಾಕ್ಕಾ ಮುಖಾರ ವಚ್ಚೆಕ ಸಾಂಗತಾತಿ. ಹಾಗೆಲೆ ಅವಸ್ಥಾ ಪಳೋನು “ಘುಡ್‌ಕಿಟ್” ವಾಂಟಿತಾ ಆಶ್ಶಿಲ್ಯಾಕ ವರೇನ ಕನಿಕರ ಯವ್ನು ತೂಂ ಹಾಕ್ಕಾ ಕಿಟ್ ದಿಲಯಾರಿ ವ್ಹರಚೆ ಕಶ್ಶಿ? ಮ್ಹೊಣು ಸಮಜೂನು ಆಪಲೆ ಕೀಸೆಚಾನ ಪಾಯಶಿ ಪಾಯಶಿ ರೂಪಯಾಚೆ ದೋನ ನೊಟ್ಟ ಕಾಡ್ನು ತಾಕ್ಕಾ ದಿಲ್ಲೊ. ನಾಗೇಶಾನ ತ್ಯಾ ಘೇವ್ನು ಆಪ್ಲೆ ಕೀಸೆಕ ಘಾಲ್ನು ಘೆವ್ಚೆ ಭಿತ್ತರಿ ತಾಗೆಲೊ ಬಾಂವು ಗಿರಿಧರು ತೈಕ ಆಯಲೊ. ಘುಡ್ ಕಿಟ್ ವಾಂಟಿತಾ ಆಸ್ಸುಚೆ ತ್ಯಾ ಮನೀಷಾ ಲಾಗ್ಗಿ ವಚೂನು “ತುಮ್ಮಿ ತಾಕ್ಕಾ ದುಡ್ಡು ದೀವನು ಮುನಾಪೋ ನಾ ಸಾರ್... ನಾಕ್ಕ ನಾತ್ತಿಲ್ಯಾಕ ಖರ್ಚುಚೆ ಘಾವ ಆಸತಾ...” ಮ್ಹಣಚ ಭಿತ್ತರಿ ತೊಂ ಮನೀಸು “ತೆ ವ್ಹಯಿ... ಜಾಲಯಾರಿ ಆಮ್ಮಿ ದಿವಚೆ ಪಂದ್ರ ಕಿಲೋ ತಾಂದೂಲು, ಪಾಂಚ ಕಿಲೋ ದಾಳಿ, ಪಾಂಚ ಕಿಲೊ ಗೋಡ, ತ್ಯಾಲ ಹೇ ಸಕ್ಕಡ ಹೋ ಲಂಗಡ ಮನೀಸು ಕಶ್ಶಿ ಘೇವ್ನು ವತ್ತಲೊ...” ಇತ್ತುಲೆ ಉಲಯಚೆ ಭಿತ್ತರಿ ನಾಗೇಶಾಲೆ ಸ್ಥಿತಿ ಯವಜೂನು ತ್ಯಾ ಮನೀಸಾಲೆ ದೋಳೆ ವಾಲ್ಲೆ ಜಾಲ್ಲೆ.

“ಅಯ್ಯೋ... ತುಮ್ಮಿ ಇತ್ತುಲೆ ಸಕ್ಕಡ ಲೋಕಾಂಕ ಮದತ್ ಕರತನಾ... ಆಮ್ಮೀಚೆ ಖಾಂಯತರಿ ಸೇವಾ ಕೊರಕಾ ನ್ಹಂಪಿವೇ? ಕಶೀಚೆ ಮೆಗೆಲೆಂ ಕಾರ್ ಆಸ್ಸ... ಹಾಂವ ತ್ಯಾ ಸಕ್ಕಡ ತಾಗೆಲೆ ಘರ್ಕಡೆ ದೆಂವೋನು ವತ್ತಾ...” ವ್ಹಡ ಸೇವಾ ಕರ್ತಲ ವರಿ ಮ್ಹಳ್ಳೊ.

“ವೆರಿಗುಡ್.. ದೇವಾ ವರಿ ಆಯ್ಲಿ ತುಮ್ಮಿ...” ಮ್ಹೊಣು ತೋ ವ್ಹಡ ಮನೀಷು ಆಪಲೆ ಸ್ವಯಂಸೇವಕಾಕ ಸನ್ನೆ ಕೊರನು ಏಕ ‘ಘುಡ್‌ಕ್ಕಿಟ್’ ಹಾಡೋನು ಗಿರಿಧರಾಲೆ ಕಾರಾಕ ಘಾಲಚಾಕ ಸಾಂಗಲೊ. ತ್ಯಾ ಪಳೋನು ನಾಗೇಶು ತಾಣೆ ದಿಲೀಲೆ ದುಡ್ಡು ಪರತ ದಿವಚಾಕ ಘೆಲ್ಲೊ...

“ನಾಕ್ಕಾ ನಾಕ್ಕಾ ತೂಂಚಿ ದವರೂನು ಘೆ... ಉಪಯೋಗಾಕ ಎತ್ತಲೆ...” ಮ್ಹೊಣು ತಾಕ್ಕಾ ಉಬ್ಬರೂನು ಗಂಗಾಧರಾಲೆ ಕಾರಾರಿ ಭೊಸ್ಕರ್ಯೆಲೊ. ಗಿರಿಧರು ಮನಾಂತೂಚಿ ಹಾಸಲೊ, ತ್ಯಾ ಮನೀಷಾಕ ಘಸಯಿಲೆ ಖಾತ್ತಿರಿ! ತಾನ್ನಿ ದಿಲೀಲೆ ‘ಘುಡ್ ಕಿಟ್’ ಘೇವ್ನು ಘರ್ಕಡೆ ಆಯಲೊ. ಘರ್ಕಡೆ ಯವಚ ಭಿತ್ತರಿ ನಾಗೇಶಾಕ ಮೆಳೀಲೆ ದುಡ್ಡೂ ಉಪ್ಪುನು ಘೆತಲೊ. ಆನಿ “ಘುಡ್‌ಕಿಟ್ಟಾ ಬರಶಿ ಕಾರಾ ಭಾಡೆ ವರೇನ ಮೆಳ್ಳೆ” ಮ್ಹೊಣು ಬಾಯ್ಲೆ ಮುಖಾರಿ ಆಪಲೆ ಬುದ್ವಂತಿಕೆಚೆ ತಾರೀಪು ಕೊರನು ಘೆತಲೊ. ಅಶೀಚೆ ತೀನ್‌ಚಾರ ಕಡೇನ ನಾಗೇಶಾಕ ಧಾಡ್ನು ‘ಘುಡ್‌ಕಿಟ್’ ಹಾಡೋನು ಘೆತಲೊ.

ಪಯಲೆ ಪಂತಾ ಲಾಕ್‌ಡೌನ್ ಸಂಪೂನು ದುಸ್ರೆಚೆ ಲಾಕ್‌ಡೌನ್ ಶೂರು ಜಾಲಿಲೆ. ಏಕ್ದೀಸು ನಾಗೇಶಾಕ ಗಳ್ಯಾಂತು ಏಕ ನಮೂನೋ ಜಾವಚಾಕ ಲಾಗಲೆ. ತಾಜ್ಜ ಬರಶಿ ತಾಪು... ತಾಪ್ಪಾನಿ ತೊಂ ವಳವಳ್ತಾ ಆಸಲೇರಿಚೆ ತಾಗೆಲೆ ಸೇವಾ ಕೊರಚಾಕ ಕೋಣ ಯಾನಾಂತಿ... ಹೆರ್ದೀಸು ಮ್ಹಣಚ ಭಿತ್ತರಿ ನಾಗೇಶಾಕ ಶ್ವಾಸ ಕಾಡಚಾಕ ವರೇನ ಕಷ್ಟ ಜಾಲ್ಲೆ. ಹೋ ವರೇನ ಘುಡ್‌ಕಿಟ್ ಘೆವಚಾಕ ವಚ್ಚೂನು ಥಂಯಿ ಹಾಂಗಾ ಘೂವ್ನು ಆಯಲಾ... ಹಾಕ್ಕ ಖಂಯಿತರಿ ಕರೋನಾ ಆಯಲೇರಿ ಕಷ್ಟ ಮ್ಹೊಣು ಸಮಜೂನು ಗಿರಿಧರು ಕೂಡ್ಲೆ ಹೆಲ್ ಡಿಪಾರ್ಟ್‌ಮೆಂಟಾಕ ಘೋನ್ ಕರಲ್ಲೊ. ತಾನ್ನಿ ಯವ್ನು ನಾಗೇಶಾಕ ವ್ಹರ್ನು ಆಸ್ಪತ್ರೆಕ ಘಾಲ್ನು ತಾಗೆಲೆ ತಾಳೆಚೆ ದ್ರವ ಕಾಡ್ನು ತಪಾಸ ಕೊರಚಾಕ ಪೆಟೋನು ದಿತ್ತಾತಿ. ಹೆರ್ದೀಸು ರಿಪೋರ್ಟ್ ಪಾಸಿಟೀವ್ ಮ್ಹೊಣು ಎತ್ತಾ.

ಹೆಲ್ತ್ ಡಿಪಾರ್ಟ್‌ಮೆಂಟಾಚೆ ನಾಗೇಶಾಕ ಅಂಬುಲೆನ್ಸಾಂತು ಘಾಲ್ನು ಕೋವಿಡ್ ಆಸ್ಪತ್ರೆಕ ಶಿಪ್ಟ್ ಕರತಾತಿ. ಜಿಲ್ಲಾಧಿಕಾರಿ ತಾಗೆಲೆ ಘರ ಆಸ್ಸುಚೆ ಪ್ರದೇಶಾಂತು ಸೀಲ್‌ಡೌನ್ ಕೊರನು

ಕಂಟೈನ್ಮೆಂಟ್ ಎರಿಯಾ ಮ್ಹೊಣು ಆದೇಶ ಕೆಲ್ಲೊ. ಕೋಣಾಯಿ ಘರ್ರ್ಹಾನ ಭಾಯ್ರಿ ಪಣಾ ತರ್ಶಿ ಪೊಲೀಸಂಚಿ ಟೈಟ್ ಬಂದೋಬಸ್ತ ಕೆಲ್ಲೆ. ಹೆಲ್ತ್ ಡಿಪಾರ್ಟ್‌ಮೆಂಟಾಚಿ ಹಾಕ್ಕಾ ಕರೋನಾ ಸಂಸರ್ಗ ಕಶ್ಶಿ ಆಯಲೆ ಮ್ಹೊಣು ವಿಚಾರಣ ಕೊರಚಾಕ ಆಯಲೆ.

"ಸಾಂಗಿಲೆ ಆಯ್ಕನಾಶಿ ತ್ಹೊಂ ಭಾಯುರಿ ಫಿರಾ ಉರತಾಶೀಲೊ. ಪಾಯು ನಾತ್ತಿಲೆ ಲಂಗಡಾಕ ಖಾಂಯಪೂಣಿ ಸಾಂಗಲಾರಿ ಮನಾಕ ಲಾವ್ನು ಫೆತ್ತಾ ಮ್ಹೊಣು ಆಮ್ಮಿ ಗಪ್ ಉರಲಿಂತಿ. ಹೋ ಖಂಯ ಖಂಯಕಿ ಫೀರ್ರ್ನು ಹೇ ಕಾಯ್ಲೆಕ ಕ್ರಿರ್ಕಲಾ... ಆಮ್ಕಾಯಿ ಘೋಟಾಳೆಂತು ಘಾಲ್ನು ಫೆಲ್ಲಾ" ಮ್ಹೊಣು ಸಕ್ಕಡ ಅಪವಾದ ನಾಗೇಶಾಲೆ ವಯ್ರಿಚಿ ಘಾಲ್ಲೆ. ಹೆಲ್ ಆಫೀಸರ್ಸ್ ತಶೀಚಿ ಬರೋನು ಫೇವನು ಫೆಲ್ಲೆ. ವತ್ತನಾ ಘರ್ಚೆ ಸಕಟಾಂಕ ಆಠ್ಠಾವೀಸ ದಿವಸು ಹೋವ್ ಕ್ವಾರೈಂಟೈನಾಂತು ಉರಕಾ ಮ್ಹೊಣು ಕಟ್‌ನಿಟ್ ಕೊರನು ಫೆಲ್ಲೆ.

ನಾಗೇಶಾಕ ಕರೋನಾ ಆಯ್ಯಿಲ್ಯಾನಿ ಆಸ್ಪತ್ರೆಚೆ ವೈದ್ಯ, ನರ್ಸ್ ಸಕಟಾಂಕ ತಾಗೆಲೆ ವಯ್ರಿ ಕನಿಕರ ಜ್ಹಡ ಆಶ್ಶಿಲೆ. "ಪಾಪ... ಹೋ ಹೆಬ್ಬೆಟ್ಟಾ ಮನೀಸು. ಕರೋನಾ ಖಾತ್ತಿರಿ ಹಾಕ್ಕಾ ಕಸ್ಸಲೇಯಿ ಗೊತ್ತಾ ಆಶ್ಶಿಲೆ." ಮ್ಹೊಣು ಸಮಜೂನು ಸಕ್ಕಡ ತಾಕ್ಕಾ "ಘರ್ಚಾನಿ ಸಾಂಗಿಲೆ ಆಯ್ಕನಾಶಿ ತೂಂ ಇತಯಾಕ ಭಾಯ್ರಿ ಸಕ್ಕಡ ವಚೂನು ಫಿರ್ತಾ ಉರಲೊ" ಮ್ಹೊಣು ಆಕ್ಷೇಪು ಕೊರಚಾಕ ಲಾಗಲಿ.

ತೆದ್ದನಾ ನಾಗೇಶಾಕ ಕಳ್ಳೆ "ಮಾಕ್ಕಾ ಥಂಯಿ ವಚೂನು ಫುಡ್ ಕಿಟ್ ಹಾಡಿ, ಹಾಂಗಾ ವಚ್ಚೂನು ಫಳ ವಾಂಟಿತಾ ಆಸ್ಸತಿ ತ್ಯಾ ಫೇವ್ನು ಯೋ ಮ್ಹೊಣು ಸಾಂಗೂನು ಗಾಂವ್ಚೆ ಮ್ಹೊಲ್ಲ ಮ್ಹೊಲ್ಲೆಕ ಧಾಡತಾಶ್ಶಿಲೆ ತಾನ್ನಿಚಿ ಆತ್ತ ಮೆಗೆಲೇಚಿ ಚೂಖಿ ಮ್ಹಣತಾತಿ" ಮ್ಹಣಚೆ. ಏಕ ಪಂತಾ ತಾಗೆಲೆ ಮನಾಕ ಮಸ್ತ ಧೂಖಿ ಜಾಲ್ಲೆ. ಆಮ್ಮಾಲೆ ಉಡಗಾಸು ವರೇನ ಜಾಲ್ಲೆ. ದೋಳ್ಯಾಚಾನಿ ಉವಾರೆ ವರಿ ಉದಾಕ ಪೋವಚಾಕ ವರೇನ ಲಾಗಲೆ. ನಾಗೇಶು ಆಪಲೆ ಜೀವನ ಏಕ ಪಂತಾ ಮನಾ ಮುಖಾರ ಹಾಡೋನು ಫೆತಲೊ.

ಮೆಗೆಲೆ ಜೀವನಾಕ ಖಾಂಯಪೂಣಿ ಅರ್ಥು ಆಸ್ಸವೇ? ನಾ... ನಾ... ಖಾಲಿ ದುಃಖಿ... ಅಪಮಾನ.... ಸಸಾರ... ದುಸರ್ರ್ಯಾಲೆ ಪಾಯ್ಮುಳಾಂತು ಪಶುಪಶಿ ಪಾಸ್ಸ ಜಾವನು ವಾಂಚೆ ಮೆಗೆಲೆ ಹೇ ಜೀವನಾಕ ದಿಕ್ಕಾರ ಆಸ್ಸೊ. ಸಕ್ಕಡ ಲೋಕ ಮರ್ಯಾದ, ಕನಿಕರ ಮ್ಹೊಣು ವ್ಹಡ ವ್ಹಡ ಉತ್ರ ಉಲಯತಾತಿ ವ್ಹಯಿ. ಜಾಲಯಾರಿ ತ್ಯಾ ಸಕ್ಕಡ ಹರದೆಚಾನ ಯವ್ಚೆ ನ್ಹಂಹಿ. ಆಪ್ಲೆ ಮೂಲ ರೂಪ ಧಾಂಪೂನು ಫೇವ್ನು ವಯ್ರಿ ಮಾತ್ರ ಉಲಯಚೆ ತೊಂಡುತ್ರ, ಅಸ್ಸಲೆ ರಾಕ್ಷಸಿ ರೂಪಿ ಮನುಷ್ಯಾ ಮಧೇ ಮಾಕ್ಕಾ ಆನಿ ಕಿತ್ತುಲೆ ದಿವಸು ಜೋಳೆಕಾ ಮ್ಹೊಣು ಆಸ್ಸ ತೂ. ಮಾಕ್ಕಾ ಪುರ್ರ್ಜಾಲ್ಲಾ ಹೇ ಜೀವನ.... ಯೋ... ಯೋ... ಆಪೋನು ವ್ಹರಿ..... ಹೇ ಶರೀರಾಚಾನ ಮುಕ್ತಿ ದೀ...."

ಆಸ್ಪತ್ರೆಂತು ನಿದೊನು ಕೊರಚಾಕ ಎಂಗಡ ಖಂಚೇಯಿ ಕಾಮ ನಾಶ್ಶಿಲೆ ನಾಗೇಶು ನಿರಂತರ ದೇವಾ ಲಾಗ್ಗಿ ಹೇಂಚಿ ಪ್ರಾರ್ಥನ ಕರತಾ ಉರಲೊ. "ಮಾಕ್ಕ ವ್ಹರಿ... ಮಾಕ್ಕ ವ್ಹರಿ.... ಮಾಕ್ಕಾ ವ್ಹರಿ...."

ಬಹುಶಃ ದೇವಾಕ ತಾಜವಯ್ರಿ ಕಸಕರ ಆಯ್ಲೊ ಕಿತ್ತಿ....? ತಾಕ್ಕಾ ಆಸ್ಪತ್ರೆಕ ಸೇರ್ರ್ನು ಸಂಚೆ ದಿವಸು ಶ್ವಾಸು ಕಾಡಚಾಕ ಕಷ್ಟ ಜಾವಚಾಕ ಲಾಗಲೆ. ಹಳೂ ಹಳೂ ದೋಳೆ ಮಂಜ ಜಾವಚಾಕ ಲಾಗಲೆ. ಡಾಕ್ಟ್ರಾಂಕ ಕಸ್ಸಲೆ ಕೊರಕಾ ಮ್ಹೊಣು ಕಳ್ನಿ.... ತಾಂಗೆಲೆ ಆಸ್ಪತ್ರೆಂತು ಆಶ್ಶಿಲೆ ತೀನ ವೆಂಟಿಲೇಟರ್ ತಿತ್ತುಲೆ ಭಿತ್ತರಿಚಿ ತಿಗ್ಗಾಂಕ ಲಾವ್ನು ಜಾಲೀಲೆ. ಚಾರೀಚಿ ವೆಂಟಿಲೇಟರ್ ತಾಂಚ ಕಡೇನ ನಾಶ್ಶಿಲೆ. ನಾಗೇಶಾಕ ಐ.ಸಿ.ಯು.ಕ ಘಾಲ್ಲೆ. ಜಾಲಯಾರಿ ವೆಂಟಿಲೇಟರ್ ನಾಶಿ ತಾಣೆ ವಾಂಚೆ ಕಷ್ಟ ಆಸ್ಸಾ ಮ್ಹಣಚೆ ತಾಂಕಾ ಗೊತ್ತಾಶ್ಶಿಲೆ. ಘಂಟ ಘಂಟೆಕ ನಾಗೇಶಾಲೆ ಪರಿಸ್ಥಿತಿ ವಾಯಟ ಜಾತ್ತಾ ಫೆಲ್ಲೆ. ಹೆರ್ದೀಸು ಸಕ್ಕಾಣಿ ಪೂಡೆ ಸಾಡಿ ಪಾಂಚ ಗಂಟ್ಯಾ ಸುಮಾರಾಕ ಅಂತೂ ತಾಗೆಲೆ ಆತ್ಮ ಶರೀರಾಕ ಮುಕ್ತ ಕೊರನು ಭಾಯರ ಸೊರನು ಫೆಲ್ಲೆ.

ಧಾ ಘಂಟ್ಯಾಕ ಜಿಲ್ಲಾಡಳಿತಾನ ಆಪ್ಲೆ ಹೆಲ್ತ ಬುಲೆಟಿನ್ನಾಂತು ಹೇ ನ್ಯೂಸ ಅಧಿಕೃತ ಜಾವನು ಅನೌನ್ಸ ವರೇನ ಕೆಲ್ಲೆ. ಸಾಂಜವಾಳ ಮ್ಹಣತನಾ ಜಿಲ್ಲಾಡಳಿತ ತರಪೇನ ತಾಗೆಲೆ ಮ್ಹಡೆ ಲಾಸ್ಸೂಚಾಕ ಠರೋನು ಹೇ ವೇಳ್ಯಾರಿ ತುಮ್ಮಿ ಕೋಣ್ಣಿರಿ ಅಂತಿಮ ದರ್ಶನಾಕ ಯವಚಾಕ ಅವಕಾಶ ಆಸ್ಸಾ. ಯವಚೆ ಜಾಲ್ಯಾರಿ ಸಾಂಜವಾಳಾ ಪಾಂಚ ಘಂಟ್ಯಾ ಭಿತ್ತರಿ ವಿದ್ಯುತ್ ಚಿತಾಗಾರಾ ಲಾಗ್ಗಿ ಯವ್ವಾ. ವೆಹಿಕಲ್ ಧಾಡತಾತಿ" ಮ್ಹೊಣು ನಾಗೇಶಾಲೆ ಮ್ಹಾಲ್ಗಡೆ ಭಾಂವಾಕ ಫೋನ್ ಕರತಾತಿ.

"ಅಯ್ಯೋ... ಅಂತೂ ಮೆಲ್ಲವೇ? ಏಕ ಪೀಡಾ ಫೆಲೀಲ್ವರಿ ಜಾಲ್ಲೆ. ಆತ್ತಚಿ ತಾಣೆ ಕಾಯ್ಲೋ ಹಾಡೋನು ಫೇವ್ನು ಆಮಕಾ ಸಕಡಾಂಕ ಘರ್ಕಡೆಚಿ ಬಾಂದೂನು ಘಾಲ್ನು ಫೆಲೀಲೆಚಿ ಪುರ್ರೂರ ಜಾಲ್ಲಾ. ಆನಿ ತಾಗೆಲೆ ಅಂತಿಮ ದರ್ಶನಾಕ ಯವ್ನು ಆಮ್ಮಿ ಆನಿ ಇತ್ಲೆ ಕಷ್ಟಾಕ ಶಿರಕೂನು ಪೊಡಚಾಕ ತಯಾರ ನಾಂತಿ.... ತುಮ್ಮೀಚಿ ಕೆದ್ನತರಿ ಲಾಸ್ಸೂನು ಸೊಡ್ಡಾ.... ತಾಗೆಲೆ ಗೊಬ್ಬೊರು, ಹಾಡ್ಡ ಕಸ್ಸಲೇಯಿ ಆಮುಕಾ ನಾಕ್ಕಾ... ತ್ಯಾ ವರೇನ ತುಮ್ಮೀಚಿ ವಿಲೇವಾರಿ ಕೊರನು ಸೊಡ್ಡಾ...." ಮ್ಹೊಣು ಸಾಂಗಿಲೊ ನಾಗೇಶಾಲೊ ಮ್ಹಾಲಡ ಬಾಂವು ಗಿರಿಧರು ಅಖೇರಿಕ ಸ್ವರು ಚಿಕ್ಕೆ ಸಾನ ಕೊರನು "ತಾಣೆ ಕರೋನಾ ನಿಮಿತ್ತ ಮೆಲ್ಲಿಲ್ಯಾಕ ಗವರ್ನಮೆಂಟ್ ಚಾರಕಿ ಪಾಂಚ ಲಾಕ್ ರೂಪಯ ಪರಿಹಾರು ದಿತ್ತ ಕಂಯಿಮೂ.... ತ್ಯಾ ಖಾತ್ತಿರಿ ಅರ್ಜಿ ಖಂಯಿ ಮೆಳತಾ. ಅರ್ಜಿ ಘಾಲಚೆ ಕಶ್ಶಿ? ಜಾವಕಾ ಜಾಲ್ಯಾರಿ ಹಾಂವ ತುಮಕಾ ಯವ್ನು ಮೆಳ್ತಾ" ಮ್ಹಳ್ಳೊ.

ತಾಗೆಲೆ ಉತ್ತರ ಆಯಕೂನು ಗಿರಿಧರಾಕ ಫೋನ್ ಕೆಲೀಲೆ ಮನೀಷಾಕ ಆಂಗ ಸಕ್ಕಡ ಝುಳ್ಳೆ. ಅಸ್ಸಲೇಯಿ ದುರಾಶೆಚೆ ಮನೀಷು ವರೇನ ಆಸತಾತಿಮೂ; ಹಾನ್ನಿ ಕ್ರೂರಮೃಗ ಪಶಿ ಕ್ರೂರ ಮ್ಹೊಣು ಸಮಜೂನು ಹರದೆ ಜ್ಹಡ ಜಾವನು ದೋಳ್ಯಾಂತುಲೇನ ಉದಾಕ ಆಯಲೆ.... ತೊಂ ಕಸಲೇ ಉಲಯನಾಶಿ ಫೋನ್ ರೀಸಿವರ್ ಸಕ್ಕಲ ದವರತಾ. ಗಿರಿಧರು ನಾಗೇಶಾನಿ ಮೆಲ್ಲಿಲೆ ಖಾತ್ತಿರಿ ಮೆಳ್ಚೆ ಪರಿಹಾರು ಕಶ್ಶಿ ಫೆವಕಾ? ಮ್ಹೊಣು ಕೋಳ್ನು ಫೆವಚೆ ಖಾತ್ತಿರಿ "ಹಲೋ... ಹಲೋ..." ಮ್ಹಣತಾತಿ ಆಸ್ತಾ.*

–ಆಸು

ಪುಸ್ತಕಪರಿಚಯ

“ ದಕ್ಷಿಣದ ಸಾರಸ್ವತರು “

ಲೇಖಕ: ನಾಗೇಶ ದತ್ತಾತ್ರೇಯ ಸೋಂದೆ, ಪ್ರಕಾಶಕ : ಜಿ.ಎಸ್.ಬಿ ಹಿತಚಿಂತಕ ಸಂಘ (ರಿ), ರಾಯರಪೇಟೆ, ಶಿರಸಿ (ಉ.ಕ)

ಉದ್ಯೋಗ ನಿಮಿತ್ತಾನ ಪಾಂಚ-ಸ ದಶಕಾ ಪಾಸೂನ ಮುಂಬೈಂತ್ ವಾಸ್ತವ್ಯ ಕರ್ನು ಆಶಿಲ್ಲೇ ಶ್ರೀ ನಾಗೇಶ ದತ್ತಾತ್ರೇಯ ಸೋಂದೆ ಹಾನ್ನಿ ಇಂಗ್ಲೀಷ್ ಭಾಷೇಂತ ಬರ್ಯೆಯಿಲ್ಲೆಂ “ ದಾಕ್ಷಿಣಾತ್ಯ ಸಾರಸ್ವತ್ “ ಪುಸ್ತಕ ಶಿರಸೀಚ್ಯಾ ಪ್ರೊ. ಪಿ.ಎಂ.ಹೆಗಡೆ ಅನಿ ಸಿದ್ಧಾಪುರಚೆ ಪ್ರೊ. ಕೆ. ಪಿ. ಭಟ್ಟಮಾಮ್ಮಾನಿ ಕಾನಡಿ ಭಾಷೇಂತ ಅನುವಾದ ಕೆಲ್ಲಾ. ಶ್ರೀ ನಾಗೇಶ ಸೋಂದೆ ಕಾನೂನು ಪದವೀಧರ ಆನಿ ಅನೇಕ ವರ್ಷಕಾಲ ಮುಂಬಯಿಚೆ ಖ್ಯಾತ “ಮಫತ್‌ಲಾಲ್” ಕಂಪನೀಂತ್ ಉನ್ನತ ಹುದ್ದೆಂತ್ ಕಾಮಕರ್ನು ನಿವೃತ್ತ ಜಾಲ್ಯಾತ. ತಾನ್ನಿ ಇಂಗ್ಲೀಷ ಭಾಷೇಂತ ಸುಮಾರ ೩೦ ಪುಸ್ತಕಾಂ ಆನಿ ಕೊಂಕಣೀ ಭಾಷೇಂತ ದೇವನಾಗರೀ ಲಿಪೀಂತ ೧೬ ಪುಸ್ತಕಾಂ ಬರೋವ್ನು ಪ್ರಕಟ ಕೆಲ್ಯಾಂತ್. ಹಾಂಗೆಲೋ ಅಧ್ಯಯನಾಚೋ ವಿಷಯ ಆಧ್ಯಾತ್ಮ, ಕೊಂಕಣಿ ಭಾಷಾ ಆನಿ ಧರ್ಮ. ಹಾನ್ನಿ ಭಾರತೀಯ ಸಂಸ್ಕೃತಿಚೇ ಪ್ರತಿಪಾದಕ ಮ್ಹಳ್ಳೊ ವಿಷಯ ತಾಂಗೆಲ್ಯಾ ಪುಸ್ತಕಾಂತ ದಿಸೂನ ಎತ್ತಾ. ಶಿರಸೀಚೆ ಪ್ರಖ್ಯಾತ ಸೋಂದೆ ಘರಾಣ್ಯಾಚೆ ಶ್ರೀ ನಾಗೇಶ ಸೋಂದೆ ಆಪಲ್ಯಾ ತಾರುಣ್ಯಾಚೆ ದಿವಸಾ ಪಾಸೂನು ಮಾತೃಭಾಷೇಚಾ ಉದರ್ಗತೀಚ್ಯಾ ಕಾಮಾಂತ ಜೋಡೂನು ಆಸ್ಸಾತ.

“ ದಕ್ಷಿಣದ ಸಾರಸ್ವತರು “ ಹೆಂ ಪುಸ್ತಕ ಏಕ ಸಂಶೋಧನಾತ್ಮಕ ಮಹಾಪ್ರಬಂಧ. ಹಾಚೋ ಉದ್ದೇಶ ಕೇವಲ ಸಾರಸ್ವತಾಲೋ ಇತಿಹಾಸ ಬರೊವಚೊ ನ್ಹಯಿಂ. ಸಾರಸ್ವತಾಂಲೇ ಆನಿ ಕೊಂಕಣಿ ಭಾಷೇಚ್ಯಾ ಇತಿಹಾಸಾ ಬದ್ದಲ ಎಸ್. ಎಸ್. ತಾರಮಕ್ಕಿ, ಆರ್. ಬಿ. ಗುಂಜೀಕರ, ವಿ.ಎಸ್ ಕುಡ್ವಾ, ಪುರುಷೋತ್ತಮ ಮಲ್ಯ, ಚಂದ್ರಕಾಂತ ಕೇಣಿ ಇತ್ಯಾದಿ ಜನಾನ್ನಿ ಜಾಯತಿತ್ಲಿಂ ಪುಸ್ತಕಾಂ ಬರ್ಯೆಲ್ಯಾತ. ಸ್ವತಃ ಶ್ರೀ ನಾಗೇಶ ಸೋಂದೆ ಹಾನ್ನಿ “ ಕೊಂಕಣೀ ಭಾಷೆಚೋ ಇತಿಹಾಸ “ ಆನಿ “ ಸಾರಸ್ವತಾಂಲೆ ಭವಿತವ್ಯ “ ಮ್ಹಳ್ಳಿಂ ಪುಸ್ತಕಾಂ ಬರೋವ್ನು ಪ್ರಗಟನ ಕೆಲ್ಯಾಂತ. ಶ್ರೀ ನಾಗೇಶ ಸೋಂದೆಲ್ಯಾ ಹ್ಯಾ ಪುಸ್ತಕಾಂತ ‘ಸಾರಸ್ವತ ಸಮಾಜಾನ ಅಜಮೇರೇನ ಅನುಭವ ಕೆಲ್ಲಿಲ್ಯಾ ಅಸ್ಪಷ್ಟ ಅನಿ ಅಸ್ಪುಟ ಸಮಸ್ಯೇಂಕ ಸಗಳೆ ಪ್ರಾಜ್ಞ ಜನಾಲೇ ನಜರೇಕ ಹಾಡಚೋ ಪ್ರಯತ್ನ ಕೆಲ್ಲಾ’ ಮ್ಹಣ ತಾನ್ನಿ ಸಾಂಗಲ್ಲೆಂ ಹ್ಯಾ ಕೃತೀಚೋ ಉದ್ದೇಶ ಸ್ಪಷ್ಟ ಕರ್ತಾ.

ಹೇ ಪುಸ್ತಾಕಾಂತ್ ೭ ಅಧ್ಯಾಯ ಆಸ್ಸಾತ. ತ್ಯಾ ನಂತರ ಉಪಯುಕ್ತ ಜಾಲ್ಲಿ ತಸ್ಸಲೇ ಅನುಬಂಧ ಆಸ್ಸಾತ. ಬರೋವಪೀನ ಪರಾಮರ್ಶೆ ಕರ್ಚೆ ವಿಷಯ ಮ್ಹಳ್ಯಾರ ೧) ಕೊಂಕಣ ತೀರಾಂತ ಆರ್ಯಾಂಲೀ ವಸಾಹತ, ೨) ಕೊಂಕಣ ತೀರಾಂತ ಸಾರಸ್ವತಾಂಲಿ ವಸಾಹತ, ೩) ಸಾರಸ್ವತಾಂಲೇಂ ವಾಣಿಜ್ಯೀಕರಣ, ೪) ಸಾರಸ್ವತಾಂಲೇ ಮೌಲ್ಯಾಚೇಂ ಪುನರುತ್ಥಾನ, ೫) ಸಾರಸ್ವತಾಂಲಿ ಭಾಷಾ – ಹೀಂ ಮಹತ್ವಾಚೇಂ ಜಾವ್ನು ಆಸಾತ. ಜಾಲ್ಯಾರ ಪೈಲೇಚ್ಯಾ ದೋನ ಅಧ್ಯಾಯಾಂತ ಲೇಖಕ – ಹ್ಯಾ ಅಧ್ಯಯನಾಕ ವಾಪರಿಲ್ಲಿಂ ಆಕರ ಗ್ರಂಥಾಂ ಅನಿ ಹ್ಯಾ ಅಧ್ಯಯನಾಕ ಸವಾಲ ಜಾವನು ಅಶಿಲ್ಲೊ ಅಡಚಣೀ ಹ್ಯಾ ಬದ್ದಲ ಬರ್ಯೆತಾ.

ನಾಗೇಶ ಸೋಂದೆ ಲಭ್ಯ ಅಶಿಲ್ಲೆ ಸಗಳೆ ಆಕರ ಗ್ರಂಥಾಂತುಲ್ಯಾನ ವಿಶೇಷ ಜಾವನು ಮಹಾಭಾರತ ಅನಿ ಸ್ಕಂದಪುರಾಣಾಂತ ಉಲ್ಲೇಖ ಅಶಿಲ್ಯಾ ಪರಶುರಾಮಾಲೆ ಕಾಣೀಕ ಪುರಸ್ಕಾರ ದಿತ್ತಾತ. ಇತಿಹಾಸಾ ಪ್ರಕಾರ ಪರಶುರಾಮಾನ ದಶಗೋತ್ರೀ ಬ್ರಾಹ್ಮಣಾಂಕ ದಕ್ಷಿಣ ಭಾರತಾಕ ಅರ್ಥಾತ್ ಗೊಂಯಾಕ್ ಹಾಡ್ಲೆಂ. ಹ್ಯಾ ಬದ್ದಲ ಸಗಳೆ ಲೇಖಕಾಂಕ ಏಕಾಭಿಪ್ರಾಯ ಅಸ್ಸಾ ಅಶ್ಶಿಂ ತಾನ್ನಿ ಬರೆಲಾ.

ಸಾರಸ್ವತ ಅನಿ ಗೌಡಸಾರಸ್ವತ ಹೇ ದೋನಿ ಪಭೇಧಾಂಕ ಲಾಗೂನ ಅಶ್ಶಿಲ್ಯಾ ಅಧ್ಯಯನಾಂತ ‘ ಗೌಡ ಪ್ರದೇಶ ಮ್ಹಳ್ಯಾರ ಖಂಚೋ?’ ಮ್ಹಳಿಲ್ಯಾ ಜಿಜ್ಞಾಸೇಕ ಜವಾಬ ಸೋದ್ದುಚೋ ಪ್ರಯತ್ನ ದಿಸೂನು ಎತ್ತಾ. ಆಖೇರೀಕ ಅಯೋಧ್ಯಾಚ ಗೌಡ ನಾಂವಾಚೋ ಪ್ರದೇಶ ಜಾವನು ಅಶಿಲ್ಲೇ ಮ್ಹಳ್ಳಿಲ್ಯಾ ಅಭಿಪ್ರಾಯಾಕ ಲೇಖಕ ಎತ್ತಾ. ಪರಶುರಾಮಾನ ಸಾರಸ್ವತಾಂಕ ಅಯೋಧ್ಯೆ ಹ್ಯಾ ಗೌಡ ಪ್ರದೇಶಾಂತುಲ್ಯಾನಚ ದಕ್ಷಿಣೇಕ ಆಪೋವನ ಹಾಡ್ಲೆಂ ಮ್ಹಳ್ಳೋಚ ಹಾಂಗಾ ನಿರ್ಣಯ ಜಾತ್ತಾ. ಹೋ ವಿಷಯ ಸಾರಸ್ವತಾಲೇ ಪೈಲೇ ವಸಾಹತಾಚೆ ಬದ್ದಲ ಅಶಿಲ್ಲೋ ಇತಿಹಾಸ. ಶೈವ ಸಂಪ್ರದಾಯಾಚೇ ಸಾರಸ್ವತಾಂಲೇ ಮೂಳ ಕಾಶ್ಮೀರ ಮ್ಹಳ್ಳೊ ವಿಷಯ ಹ್ಯಾ ಕೃತೀಂತ ದಿಸ್ಸೂನು ಎತ್ತಾ.

ಹೇ ಸಾರಸ್ವತ ದಕ್ಷಿಣೇಕ ಆಯಿಲ್ಯಾ ನಂತರ ಮಂಗೇಶ ಅನಿ ಶಾಂತಾದುರ್ಗೇಲೆ ಆರಾಧಕ ಜಾತ್ತಾತ. ಜಾಲ್ಯಾರ ಸಾರಸ್ವತಾಂಕ ಗೊವಾಂತಕಾಚ್ಯಾನ ಭೀ ಗಾಂವ ಸೋಡಚೆಂ ಪಡ್ಲೆಂ. ಘೋರ್ತುಗೀಸಾಂಲೇ ಕ್ರಿಶ್ಚನ್ ಪ್ರಭುತ್ವಾಚೆ ಶಕ್ತೀಚೆ ದಬಾವಾನ ಮತಾಂತರ ಕರ್ಚೆ ಪ್ರಸಂಗಾಂತ ಹಾಡಿಲ್ಯಾ “ ಇನ್‌ಕ್ವಿಸಿಶನ್ “ ಮ್ಹಳ್ಳೆ ಕಾನೂನಾತ್ಮಕ ನಿರ್ಬಂಧಾಕ ಲಾಗೂನು ಸಾರಸ್ವತಾಂಕ ಗೋವಾ ಅಸುರಕ್ಷಿತ ಜಾತ್ತಾ. ಹೋ ವಿಷಯ ಹ್ಯಾ ಪುಸ್ತಕಾಂತ ವಿಶೇಷ ಜಾವನು ಚರ್ಚಿತ ಜಾಲ್ಲಾ.

ಸಾರಸ್ವತಾಂಲೇ ದುಸರೇ ಮೈಗ್ರೇಶನ್ನಾಕ ಥೊಡೇ ಖಚಿತ ರಾಜಕೀಯ ಸ್ಥಿತ್ಯಂತರ ಕಾರಣ ಅಶ್ಶಿಂ ಲೇಖಕ ಸಾಂಗ್ತಾ. ಹೇ ದುಸರೇ ಪಟೀಚೆ ಸ್ಥಾನಾಂತರ ಏಕಚ್ ಪಟೀಕ ಘಡ್ನಾ. ಹೆಂ ಸ್ಥಳಾಂತರ ಕಾಶ್ಮೀರಾಚ್ಯಾನ ಗುಜರಾತಾಕ ಏವನು ಥಂಚ್ಯಾನ ಗೋಂಯಾಕ ಅಯ್ಯಿಲೇ ಲೋಕಾಂಲೆ. ಹ್ಯಾ ಮೈಗ್ರೇಶನ್ನಾಕ ಉತ್ತರ ಭಾರತಾಂತು ಆಯ್ಯಿಲ್ಲೆ ಮುಸ್ಲೀಂ ಆಕ್ರಮಣಕಾರಚ್ ಕಾರಣ. ಅಶ್ಶಿಂ ಅನೇಕ ಪ್ರಕಾರಾಚೆ ಪ್ರಹಾರಾನ ಸಾರಸ್ವತ ಬ್ರಾಹ್ಮಣಾಂಕ ದಕ್ಷಿಣ ಭಾರತಾಂತ ತಾಜ್ಯಾ ದಕ್ಷಿಣ ತುದೀ ಪರ್ಯಂತ ಪಾವನು ವಾಸ್ತವ್ಯ ಕರ್ಚೆಂ ಪಡ್ಲೆಂ.

ಸಾರಸ್ವತ ಬ್ರಾಹ್ಮಣಾಲೀ ಪ್ರಾಚೀನ ಪರಂಪರಾ, ಚಾರಿತ್ರಿಕ ಜಾವ್ನು ತಾನ್ನಿ ಚಲ್ಲು ಅಯ್ಯಿಲ್ಲೀ ವಾಟ, ತಾಂಗೆಲೆಂ ಸ್ಥಾನಾಂತರ, ತಾಂಗೆಲೀ ಬುದ್ಧಿಮತ್ತಾ ಹೆಂ ಸಗಳೇಂ ಸಾಂಗ್ತಚೇ ನಂತರ ತಾನ್ನಿ ಸಾಂಗಚೋ ವಿಷಯ ಸಾರಸ್ವತಾಂಲೆ ಜೀವನಾಂತು ಆಯ್ಯಿಲೆಂ ವಾಣಿಜ್ಯೀಕರಣಾ ಬದ್ದಲ. ಹೊ ವಿಷಯ ಸಾಂಗ್ತನಾ ಲೇಖಕ ಭಾವಾವೇಶಾಕ ಶಿರ್ಕತಾತಿ. ಸಾರಸ್ವತಾಲೇ ಧಾರ್ಮಿಕ ಆನಿ ಸಾಂಸ್ಕೃತಿಕ ಆದರ್ಶಾಂಕ ಆನಿ ತಾಂಗೆಲ್ಯಾ ವ್ಯಾಪಾರೀ ಧೋರಣೇಕ ಮಧ್ಯೆಂ ಅಶಿಲ್ಲೊ ಖಂದೋಕ ಎವಜೂನು “ ಜನ್ಮತಃ ಬ್ರಾಹ್ಮಣ ಜಾವನು, ವೃತ್ತೀನ ವೈಶ್ಯ ಜಾವನು, ವರ್ತಮಾನಾಂತ ತಾಂಕಾ ಏಕ ನವೀನ ಗೌರವ ಮೆಳ್ಳಾ ಖರೆಂ , ಜಾಲ್ಯಾರ ಆಧ್ಯಾತ್ಮಿಕ ಕ್ಷೇತ್ರಾಪೇಕ್ಷಾಂ ವ್ಯಾಪಾರೀ ಕ್ಷೇತ್ರಾಂತ ತಾಂಕಾ ಮೆಳಿಲ್ಲೆಂ ಯಶಾನ ತಾಂಕಾ ಭಾವಶೂನ್ಯ ಕಲ್ಯಾಂಕೀ ಕಿತ್ತೆಂ?” ಮ್ಹುಣ್ಣು ಲೇಖಕ ಉದ್ಗಾರ ಕಾಡತಾ. ಹಾಕ್ಕಾ ಪರಿಹಾರ ರೂಪಾನ ಸಾರಸ್ವತಾಲೇ ಮೂಲಾಚಿ ಪುನರ್ವಿಮರ್ಶಾ ಪುಸ್ತಕಾಚೇ ಕಡೇರಚ್ಯಾ ಭಾಗಾಂತ ಅಸ್ಸಾ. ಅಶ್ಶಿಂ ಸಾರಸ್ವತ ಸಮುದಾಯಾಚೆ ಬದ್ದಲ ಸಂಶೋಧನಾತ್ಮಕ ಹೀ ಕೃತಿ ಸೋಂದೆ ಬಾಬಾಲೊ ಏಕ ಸಾರ್ಥಕ ಪ್ರಯತ್ನ ಮ್ಹಣಚಾಂತ್ ಕಾಹಿಂ ದುಬಾವ್ ನಾ.

ಕನ್ನಡ ಮೂಲ : ಶ್ರೀ ಆರ್. ಡಿ. ಹೆಗಡೆ, ಆಲ್ಮನೆ
ಅನುವಾದ: ಶ್ರೀ ವಾಸುದೇವ ಶಾನಭಾಗ, ಶಿರಸಿ.

ಭಾರತಾಚೊ ಲೋಕವೇದ ಖೇಳಂ

ಕರೋನಾ ವೈರಸಾನಿ ಮನುಷ್ಯಾಕ ಮಸ್ತ ಪಾಠ ಶಿಕಯಲಾ. ಮೈನಗಟ್ಲೊ ವೈರಸಾನಿ ದೇಶಾಚೆ ಕೋಟಿಗಟ್ಲೆ ಪ್ರಜಾಲೋಕಾನಿ ಘರಾ ಭಿತ್ತರಿ ಉರ್ನು ಕರೋನಾ ನಾಶಾಕ ಪಣ ಧರಲ್ಯಾರೀಚಿ ಕರೋನಾಚೆ ನಿರ್ನಾಮು ಸೊಡಾ ತಾಜ್ಜೆ ಏಕ ಕೇಸ್ ಹಾಲಯಚಾಕ ವರೇನ ಇಂಡಿಯಾ ತಾಕೂನು ಜಾಯನಿ. ಆತ್ತ ದೋನ – ಅಡ್ಡೇಸ ಮಹಿನೊ ಘರಾ ಭಿತ್ತೇರಿ ಬಸ್ಲ ಮಾಗೀರಿ ಆಮ್ಮಿ ಅನೇಕ ವರ್ಷಾನು ಗಟ್ಲೆ ತ್ಯಾ ಕರೋನಾ ಬರಸೀಚಿ ವಾಂಚಕಾ ಜಾತ್ತಲೆ ಮ್ಹೋಣು ಸಕಟಾಂಕ ಜ್ಞಾನೋದಯ ಜಾಲ್ಲ್ಯಾ. ಹಳೂ ಹಳೂ ಲೋಕ ಬಾಯ್ರಿ ಯವ್ನು ಕಾಮಾಕ ವಚ್ಚ್ಯಾಕ ಲಾಗ್ಲಿಂತಿ.

ಇತ್ಲೆ ಜಾಲ್ಲ್ಯಾರಿಚಿ ವಯೋವೃದ್ಧ ಆನಿ ಚರ್ಡುವಾಂಕ ಭಾಯ್ರಿ ಸೊಡಚ್ಯಾಕ ನಜ್ಜ ಮ್ಹೋಣು ಸರಕಾರಾನ ಆದೇಶ ವರೇನ ಕೆಲ್ಲ್ಯಾ. ಇಸ್ಕೂಲ್, ಕಾಲೇಜ ಕೆದ್ನಾ ಶೂರ್ ಜಾತ್ತಾ ಮ್ಹೋಣು ನಿಕ್ಕಿ ಜಾವನೂ ಸಾಂಗಚಾಕ ಜಾಯನಾ. ಇತ್ಲೆ ದಿವಸ ಜಾಲ್ಯಾರಿ ಸಕ್ಕಡ ಶಿಕ್ಷಣ ತಜ್ಞ, ವಿಜ್ಞಾನಿ ಲೋಕಾನಿ ದಿವಸಾಕ ಥೊಡೆ ವೇಳ ಪೂಣಿ ಚರ್ಡುವಾಂಕ ಬಾಯ್ರಿ ವಚ್ಚೂನು ಖೇಳ್ಯಾರಿ ತಾಂಗೆಲೆ ಹಾಡ್ಡ ಗಟ್ಟ ಜಾವನೂ ಕಾಲ್ಲಿಲೆ ಜೇರ್ನು ದೈಹಿಕ ಆನಿ ಮಾನಸಿಕ ಜಾವನೂ ಗಟ್ಟ ಜಾತ್ತಾಚಿ ಮ್ಹೋಣು ಸಬಾರ ಸಂಶೋಧನ ಕೋರ್ನು ಸಾಂಗಲಾ. ಚರ್ಡುವಾಂಕ ವರೇನ ಘರಾ ಭಿತ್ತೇರಿ ಬೊಸಚೆ ಮಳ್ಯಾರಿ ಮಸ್ತ ಕಂಟಾಳೊ ಎತ್ತಾ. ತಾಂಕಾ ಭಿತ್ತೇರಿ ದವರ್ನು ಘೆವ್ಚೆ ವರೇನ ಅವಯಕ ಜೀವು ಹಾತ್ತಾಂತು ಆಯಿಲ್ವರಿ ಜಾತ್ತಾ.

ಅಸ್ಸಲೆ ವೇಳ್ಯಾರಿ ಭಾಯ್ರಿ ವೆಚ್ಚೂನು ಕ್ರಿಕೆಟ್, ಕಬ್ಬಡಿ, ವಾಲಿಬಾರ್ ಇತ್ಯಾದಿ ಖೇಳಚ್ಯಾಕ ಜಾಯನಾ ಜಾಲ್ಯಾರೀಚಿ ಮಾಗಶಿ ಕಾಲಾಂತು ಚರಡುವಾನಿ ಆನಿ ಸಕ್ಕಡ ಘರ್ಕಡೆ ಹೊಡ್ಡಾನಿ ತಾಂಗೆಲೆ ಒಟ್ಟು ಮೇಳ್ನು ಖೆಳ್ತಾ ಆಶ್ಶಿಲೆ. ಖೇಡೆ ಖೇಳಾಂಕ ಪರತ ಆಚರಣೇಕ ಹಾಡನು ಚರಡುವಾಲೆ ಖೇಳಚೆ ಭೂಕ ನಿವಯಚೆ ವರಿ ಕೊರಯೇತ.

ಖೇಡೆ ಮ್ಹಳ್ಯಾರಿ ಗ್ರಾಮೀಣ ಪ್ರದೇಶಾಂತುಲಿಂ ಜಾನಪದ ಖೇಳಾಂತು ಶಂಬರ ಬರಿ ಖೇಳ ಆಸ್ಸಾತಿ. ಮುಖೇಲ ಆಶ್ಶಿಲೆ ಕೆಲವು ಖೇಳಾಚೆ ಒಳಕ ಆಮ್ಮಿ ಕೊರನು 'ಘೆವ್ಯಾ.

ಗುರ್ಬಳೆ (ಚನ್ನೆಮಣೆ) : ಗುರ್ಬಳೆ ಮ್ಹಣಚೆ ಲಾಕಡಾ ತಾಕೂನು ಕೆಲ್ಲಿಲೆ ಏಕ ಖೇಳಣೆ. ಹಾಂತು ಒಟ್ಟು ಚೌದಾ ಸಾನ್‌ಸಾನ್ ಘೋಂಡು ಕೊರನು ಆಸತಾತಿ. ಏಕ ಏಕ ಬಗಲೇನ ಸಾತ್ ಸಾತ ಘೋಂಡು ಆಸ್ತಾ. ದೊಗ್ಗ ಲೋಕು ಎದ್ರು–ಬದ್ರ ಜಾವ್ನು ಬೈಸೂನು ಗುರ್ಬಳೆ ಖೇಳತಾತಿ. ಖೇಳು ಶುರು ಜಾತ್ತನಾ ಚವದಾ ಘರಾಂತು ಚಾರ್ ಚಾರ್ ಕಾಳ . ಆಮಸಣೆ ಭೀ ಜಾಂವೊ ಸಾನ್ ಸಾನ್ ಫಾತ್ತರ ಘಾಲ್ನು ಆಸ್ತಾತಿ. ಖೇಳು ಶುರ್ ಕೆಲ್ಲಿಲ್ಯಾನ ಅಪ್ಣೆ ಸಾತ ಘರಾಂತು ಖಂಚ್ ತರಿ ಏಕ ಘರಾಂತುಲೆ ಚಾರಿ ಕಾಳು ಘೇವ್ನು ಪ್ರದಕ್ಷಿಣ ಘಾಲ್ತಾ ವಚಕಾ. ಅಪ್ಣಾಲೆ ಆನಿ ಎದ್ರಾಚೆಲೆ ಘರಾಂತು ಖೆಳ್ತಾ ವಚ್ಚಕಾ. ತಾಗೆಲೆ ಹಾತ್ತಾಂತುಲೆ ಕಾಳ ಖರ್ಚ ಜಾವನೂ ಘೆಲ್ಲ ನಂತರ ತಶೀಚಿ ಎದ್ರು ಬಶ್ಶಿಲ್ಯಾನಿ ವರೇನ ಖೇಳ್ಕಾ. ಅಶ್ಶಿ ಖೇಳತನಾ ಖಂಚತರಿ ಘರಾಂತು ಚಾರಿ ಕಾಳ ಜಾಲಯಾರಿ ತಾಕ್ಕಾ 'ವಾಸ್ರ' ಘಾಲೆ ಮ್ಹೊಣು ತ್ಯಾ ಘರ್ಚೆ ಯಜಮಾನು ಕೋಣ ಆಸ್ತಕಿ ತಾಣೆ ಕಾಡ್ನು ದವರೂನು ಘೆವಚೆ. ಅಖೇರಿಕ ಚ್ಹಡ ಕಾಳ ಕೋಣಾಕ ಮೆಳ್ತ ಕೀ ತೋಂ ಜಿಕ್ಕಿಲ್ಯಾ ವರಿ. ಕಾಳ ಘಾಲತನಾ ಆಪ್ಣೆಲೆ ಸಾತ್ತೆ ಆನಿ ಎದ್ರಾಚಾಲೆ ಸಾತ ಚೌದಾ ಘರಾಕ ಘಾಲ್ಕಾ. ಮದ್ಯೆ ಖಾಲಿ ಘರ ಮೇಳ್ಯಾರಿ ತಾಗ್ಗೆಲೆ ಖೇಳು ಸಂಪೂನು. ಆನ್ನೇಕ್ಲ್ಯಾಕ ಖೇಳು ಮೆಳ್ತಾ ಚೇಡ ಕಾಳ ಜೋಡಿಲೋಚಿ ಅಖೇರಿಕ ಜಿಕತಾ.

ಬುಗರಿ ಖೇಳು : ಬುಗರಿ ಖೇಳು ದ್ವಾಪರಾ ಯುಗಾಂತು ಮಹಾಭಾರತ ವೇಳ್ಯಾರಿ ಕೌರವ ಆನಿ ಪಾಂಡವ ಖೇಳ್ತಾ ಆಶ್ಶಿಲಿಂ ಮ್ಹಣಚೆ ಐತಿಹ್ಯ ಆಸ್ಸ, ಎಕಳೋ ಚಾಲ್ಲೊ ಬುಗರಿಕ ಸುತ್ತಾನಿ ಬಾಂದೂನು ಕೂಡ್ಲೆ ನೆಲಾಕ ಘಾಲ್ಕಾ. ಮಾಗಿರಿ ಸುತ್ತಾಚೆ ಮದತ್ತಾನಿ ಹಾತ್ತಾಂತು ಧೊರಕಾ ಆನಿ ದುಸರ್ಯಾನಿ ನೆಲಾಕ ಪಾಡೆಯಿಲೆ ಬುಗರಿಕ ಗುರಿ ದವರೂನು ಮಾರನು ಒಟ್ಟು ಕೊರಕಾ. ಖೇಳು ಅಶೀಚಿ ಮುಕಾರ್ಸಿತಾ: ಖೇಳಾಂತು ಬುಗರಿ`ಚೂರ್ ಜಾವ್ನು ದೋನಿ ವಾಂಟೊ ಜಾವಚೆ ಸಾಮಾನ್ಯ ವಿಷಯು.

ಆನಿ ಕೆಲವ ಲೋಕ ಬುಗುರಿ ನೆಲಾಕ ಪಣಾ ತಶ್ಶಿ ಜಾಗೃತಿ ಕರತಾತಿ. ವೇಳು ಪಳೋನು ತೊಗ್ಗು ಘಾಲ್ನು ಸಟಕ್ ವಯ್ರಿ ಘೇವ್ನು ದುಸರ್ಯಾಂಕ ಮೊಡಚಾಕ ಜಾಯನಾ ತಶ್ಶಿ ಪಳೋನು ಘೆತ್ತಾತಿ. ಸುತ್ತಾ ಮದತ್ತಾನಿ ಬುಗರಿಕ ಮಸ್ತ ನೈಪುಣ್ಯಾತೇನಿ ಖೆಳ್ಯತಾ. ತೋ ಪಳ್ಯತಾನಾ ವರೇನ ಮಸ್ತ ಖುಷಿ ದಿಸ್ತಾ.

ದಾಂಪೂನು ಬೊಸಚೆ ಖೇಳು : ಹೇ ಚರ್ಡುಂವಾಲೆ ಆನ್ನೇಕ ಖೇಳು. ದೊನ್ನಿ ಪಶಿ ಚ್ಹಡ ಚರ್ಡುಂವ ಆಸ್ಸುಚೆ ಘರಾಂತು ಜಾಂವೊ ಆಲ್ತಾ – ಪೆಲ್ತಾ ಘರಚೆ ಚರ್ಡುಂವಾನ ಮೇಳ್ನು ಖೇಳ್ಯತ. ಪಯಲೆ ಆಸ್ಸುಚೆ ಸಕ್ಕಡ ಚರ್ಡುವಾನ ಏಕಳ್ಯಾಲೆ ಹಾತ್ತಾರಿ ಅನ್ನೇಕ್ಲ್ಯಾಲೆ ಏಕ ಹಾತು ದವರಕಾ. ಸಕ್ಕಡಾನಿ ಆಪಲೆ ಹಾತು ತಾಂಡೂನು ವಯ್ರಿ ಉಬ್ಬೊರನು ಉದ್ದಾರೆ ಜಾಂವೊ ಉಮ್ತೆ ಕೋರ್ನು ದಾಖಯಕಾ. ಸಕಡಾನಿ ಉಮ್ತೆ ಕೊರನು ಏಕಳ್ಯಾನಿ ಮಾತ್ರ ಉದ್ದಾರೆ ಕೆಲಯಾರಿ ತೋಂಚೆ ಚೋರ ಜಾತ್ತಾ. ತ್ಯಾ ಚೋರಾನಿ ತಾಗ್ಗಲೆ ಧೋಳೊ ದಾಂಪುನು ಘೇವ್ನು ಪೂರಾ ಲೋಕಾಂಕ ನಿಪ್ಪೂನು ಬೊಸ್ಚಾಕ ಸೊಡ್ಕಾ. ತ್ಯಾ ಚೋರಾನಿ ಧಾ, ನವ್ವ, ಆಠ, ಸಾತ್, ಸ, ಪಾಂಚ್, ಚಾರಿ, ತೀನಿ, ದೋನಿ, ಏಕ ಮಣ್ಚೆ ಭಿತ್ತರಿ ಸಕ್ಕಡ ಲೋಕಾನಿ ನಿಪ್ಪೂನು ಬೊಸ್ಕಾ. ತ್ಯಾ ನಂತರ ತೋ ಚೋರು ಕೋಣಾಕ ಪಯಲೆ ಸೊದ್ದಿತಕೀ ತೋಂಚಿ ಚೋರು ಜಾತ್ತಾ. ಹೇ ಮಸ್ತ ಮಜಾಶೀರ ಚರ್ಡುಂವಾಲೆ ಖೇಳು. ಹೊಡ್ಡಾಂಕ ವರೇನ ಮಸ್ತ ಆನಂದ ದಿತ್ತಾ.

ಗೋಲಿ ಖೇಳು : ಘರ್ಚೆ ಆಂಗ್ಣಾಂತು ಬೈಸೂನು ಏಕ ಸಾನ್ ಪೊಂಡು ಕಾಡತಾತಿ. ತ್ಯಾ ಪೊಂಡಾಚಾನ ವೀಸ್ ನಾ ಪಂಚ್ವೀಸ್ ಘೂಟ ದೂರಾಂತು ಏಕ ಆಡ ಗೇರೋ ತಾಂಡುಕಾ. ಆನಿ ಥಂಯಿ ರಾಬ್ಬೂನು 'ಗೋಡಾ' ಮ್ಹೊಣು ಸಾಂಗೂನು ಆಪ್ಣೆಲೆ ಗೋಲಿ ಘೊಂಡಾ ಬಗಲೇನ ಘಾಲ್ಕಾ. ಒಟ್ಟು ಲೋಕಾಂತು ಕೋಣಾಲಿ ಗೋಲಿ ತ್ಯಾ ಘೊಂಡಾ ಲಾಗ್ಗಿ ವಚ್ಚೂನು ಪಡ್ತಕೀ ತಾನ್ನಿ ಪಯ್ಲೆ ಖೇಳ್ಚೆ. ತಾನ್ನಿ ತ್ಯಾ ಘೊಂಡಾ ಲಾಗ್ಗಿ ಬೈಸೂನು ಆನ್ನೇಕ್ಲ್ಯಾಲೆ ಗೋಲಿಕ ಆಪ್ಣಾಲೆ

ಗೋಲಿ ತಾಕೂನು ಮಾರಚೆ ಅಧಿಕಾರು ಜೀಕತಾತಿ. ತಾಣೆ ಸಕ್ಕಲ ಬೈಸೂನು ಮುಷ್ಟಿ ಬಾಂದೂನು ತಾಜ್ಜೆ ತಲವಾನಿ ಗೋಲಿ ಮಾರ್ನು ತ್ಯಾ ಘೊಂಡಾಕ ಪೊಡಚೆವ್ಹರಿ ಕೊರಕಾ. ಅಶ್ಶಿ ಖೇಳು ಮುಖಾರ್ಸಿತಾ. ಗೋಲಿ ಮಾರತನಾ ಸಹಜ ಜಾವನು ಚಲ್ಲೊ ಏಕಾಗ್ರತಾ ವಾಡ್ಡೊನು ಘೆತ್ತಾ. ಮುಖಾರಚೆ ಜೀವನಾಂತು ತಾಕ್ಕಾ ಹೇ ಮಸ್ತ ಪ್ರಯೋಜನಾಕ ಎತ್ತಾ.

ಲಗೋರಿ : ಹೇ ಚರಡುವ ತಾಕೂನು ಮಾಂತಾರೆ ಪರಿಯಂತಾಚೆ ಲೋಕಾನಿ ಖೇಳಚೆ ಏಕ ಜಾನಪದ ಖೇಳು. ಪಯಲೆ ಕಿತ್ಲೆ ಲೋಕ ಖೇಳಚಾಕ ಜಿಮೀಲಿಕಿ ತಾಂಕಾ ದೋನ ಪಂಗಡ ಕೊರನು ವಿಂಗಡ ಕೊರಕಾ. 7 ತಾಕೂನು 9 ಪಾತ್ತಳ ಆಸ್ಸುಚೆ ಪಾತ್ತರ ಏಕ್ಕಾ ವಯರಿ ಏಕ ದವರಕಾ. ಎದ್ರಿ ಪಂಗಡಾಚಾನ ಏಕ ಚೆಂಡು ಘೇವ್ನು ಥೊಡೆ ದೂರ ವಚ್ಚುನು ತಶ್ಶಿ ಜೋಡಣ ಕೊರನು ದವರಿಲೆ ಪಾತ್ರಾಕ ಮಾರಕಾ. ತ್ಯಾ ಚೆಂಡು ಬಡೋನು ಪಾತ್ತರ ಹೆಕ್ಕಡೆ, ತೆಕ್ಕಡೆ ಪಡತಾತಿ. ತೆದ್ದನಾ ತಾನ್ನಿ ತ್ಯಾ ಪಾತ್ತರ ಪರತ ಪಯಲೆ ವರಿ ಏಕ್ಕಾ ವಯ್ರಿ ಏಕ ದವರಚೆ ಪ್ರಯತನ ಕೊರಕಾ. ತ್ಯಾ ಚುಕ್ಕೆಚೇಚಿ ಎದ್ರಿ ಪಂಗಡಾಚೆ ಜವಾಬ್ದಾರಿ. ತಾನ್ನಿ ಚೆಂಡಾನಿ ಪಾತ್ತರ ಸಮಕರ್ತಲ್ಯಾಂಕ ಮಾರಕಾ. ತ್ಯಾ ಕೋಣಾಕ ತರಿ ಲಾಗಲೇರಿ ತಾನ್ನಿ ಔಟ್. ಖೇಳಾಚಾನ ಭಾಯ್ರಿ ವಚ್ಕಾ. ಸಕಟಾಂಕ ಔಟ್ ಕೊರಚೇಚಿ ಎದ್ರಿ ಪಂಗ್ಡಾಚೆ ಉದ್ದೇಶು. ಫಕ್ನೆ ತಾಂತು ತಾನ್ನಿ ವಿಫಲ ಜಾಲಯಾರಿ ಹಾನ್ನಿ ಜಿಕ್ಕಿಲ ವರಿ ಜಾತ್ತಾ.

ಚಿನ್ನಿ ಕೋಲಾ ಖೇಳು : ಹಾಕ್ಕಾ ಕನ್ನಡಾಂತು ಚಿನ್ನಿ ದಾಂಡು ಮ್ಹಣತಾತಿ. ಏಕ ಗೇಣಾ ತಿತ್ಲೆ ಸಾನ ಬಡ್ಡೆ ಚೂರು, ತಾಜ್ಜೆ ದೊನ್ನೀ ಬಗಲೇನ ಚೂಪ ಆಸ್ಸುಕಾ. ಆನಿ ತಾಜ್ಜ ಪಶಿ ಅಡ್ಡೇಸ, ತೀನ ಪಟ್ಟ ವ್ಹಡ ಆಸ್ಸುಚೆ.ಆನ್ನೇಕ ಬಡ್ಡಿ; ಇತ್ಲೆಚೆ ಸಾಮಗ್ರಿ ಹೇ ಖೇಳಾಕ ಪುರ್ಜಾತ್ತಾ. ವಿಶಾಲ ಜಾವನಾಸ್ಸುಚವೆ ಆಂಗಣ ಮಾತ್ರ ಜಾವ್ಕಾ ಪಡ್ತಾ.

ತ್ಯಾ ಆಂಗ್ಣಾ ಮಧೇ ಏಕ ಸಾನ ಪೋಂಡು ಕಾಡಕಾ. ತ್ಯಾ ಪೊಂಡಾ ವಯರಿ ಸಾನ ಬಡ್ಡಿ ದವರೂನು ಎದ್ರಿ ಪಂಗ್ಡಾಚೆ ಲೋಕ ಖೇಳಚಾಕ ತಯ್ಯಾರ ಆಸ್ಸಾತಿ ಮ್ಹಣಚಾಕ ತಾನ್ನಿ 'ಹೋ' ಮ್ಹೊಣು ಒದ್ರೂಕಾ ತಾಜ್ಜೆ ನಂತರ ಚಿನ್ನಿ(ಸಾನ ಬಡ್ಡಿ) ಸಕ್ಕಲ ವ್ಹಡ ಬಡ್ಡಿ (ದಾಂಡು) ದವರೂನು ಆಪಲೆ ಸರ್ವ ತಾಕತ್ತ ವಾಪರೂನು ಚಿನ್ನಿ ಕಿತ್ಲೆ ಜಾತ್ತಕಿ ತಿತ್ಲೆ ದೂರ ಉಡಯತಾ. ತ್ಯಾ ಚಿನ್ನಿ ನೆಲಾಕ ಪೊಡಚೆ ಪಯಲೆ ಎದ್ರಿಚಾನ ತ್ಯಾ ಚಿನ್ನಿ ಧರಯೇತ. ತಶೀ ಧರಲೇರಿ ತಾಗೆಲೆ ಖೇಳು ಮುಕ್ತಾಯ ಜಾತ್ತಾ. ಕೋಣಾಕ ತ್ಯಾ ಧೊರಚಾಕ ಜಾಯನಾ ಜಾಲಯಾರಿ ವ್ಹಡೆ ಬಡ್ಡಿ ತ್ಯಾ ಪೊಂಡಾ ತಾಕೂನು ತ್ಯಾ ಬಡ್ಡೆ ತಿತ್ಲೆ ಮಾಕಸಿ ದವರಕಾ. ಎದ್ರಿ ತಂಡಾಚಾನ ಕೋಣ್ತರಿ (ಜಾಂವ್ಹೊ ಚಿನ್ನಿಪಡಿಲೆ ಜಾಗೆಕ ಲಾಗ್ಗಿ ಆಶ್ಶಿಲ್ಯಾನ) ತಾಕ್ಕಾ ಚಿನ್ನಿ ಪಡೀಲೆ ಜಾಗೆಂತು ರಾಬೂನು ಚಿನ್ನಿಚಾನ ಮಾರಕಾ. ಚಿನ್ನಿ ದಾಂಡಾಕ ವಚ್ಚುನು ಲಾಗಲೇರಿ ಜಾಂವ್ಹೊ ಚಿನ್ನಿ ತ್ಯಾ ಪೊಂಡಾ ಭಿತ್ತರಿ ವಚ್ಚುನು ಪಡಲಾರಿ ವರೇನ ತಾಗೆಲೆ ಖೇಳು ಸಂಪತಾ. ಚಿನ್ನಿ ತ್ಯಾ ಪೊಂಡಾಚಾನ ಏಕ ಚಿನ್ನಿ(ಸಾನ ಬಡ್ಡೆ) ತಿತ್ಲೆ ದೂರ ಪಡಲಾರಿ ಖೇಳತಲ್ಯಾನ ದಾವ್ಹೋ ಹಾತ್ತಾನಿ ಖೇಳು ಮುಖಾರಸಿಕಾ. ಖೇಳತಲ್ಯಾನ ಹೋಡ ಬಡ್ಡೆ ತಾಕೂನು ಸಾನ ಬಡ್ಡೆಕ ಮಾರನು ವಯ್ರಿ ಉಡಚೆ ವರಿ ಕೊರನು ವಾರೆಂತು ಆಶ್ಶಿಲ ತೆದನಾಂಯಿ ಮಾರನು ದೂರ ವಚ್ಚೆ ವರಿ ಕೊರಕಾ.

ಅಶ್ಶಿ ವಯ್ರಿ ಉಬ್ಬೊರುನು ಮಾರಿಲೆ ತೆದನಾ ಎದ್ರಿ ಪಂಗ್ಡಾಚಾನ ಧರಲೇರಿ ಖೇಳತಲ್ಯಾಲೆ ಖೇಳು ಸಂಪಿಲೆ ವರಿ. ದುಸರ್ಯಾಕ ಅವಕಾಶ ಮೆಳ್ತಾ. ಆನಿ ತೀನಿ ಪಂತಾ ಭಿತ್ತರಿ ತಾಕ್ಕಾ ಚಿನ್ನಿ ಮಾರಚಾಕ ಜಾಯನಾ ಜಾಲಯಾರಿ ವರೇನ ತಾಗೆಲೆ ಖೇಳು ಸಂಪತಾ. ಚಿನ್ನಿಕ ದೋನಪಟಿ ಮಾರಲ್ಯಾರಿ ಗಿಲ್ಲಿ ಮ್ಹಣತಾತಿ, ತೀನ್ಪಟಿ ಮಾರಲಾರಿ ದೋನ ಗಿಲ್ಲಿ ಮ್ಹಣತಾತಿ. ಹೇ ಖೇಳಾಚೆ ನೇಮು ಪ್ರದೇಶಾ ತಾಕೂನು ಪ್ರದೇಶಾಕ ಬದಲ ಜಾವಚಾಕ ಪುರೊ. ಚಿನ್ನಿ ಪಡಿಲೆ ಜಾಗೆಚಾನ ಪೊಂಡಾ ಪರಿಯಂತ ದಾಂಡಾ ತಾಕೂನು ಮೆಜ್ಜುಕಾ, ಗಿಲ್ಲಿ ಜಾಲಯಾರಿ ಚಿನ್ನಿ (ಸಾನ ಬಡ್ಡಿ) ತಾಕೂನು ಮೆಜ್ಜುಕಾ. ತಾಚೇನ ಮಾರ್ಕ್ಸ್ ದಿವ್ಕಾ. ಚ್ಹಡ ಮಾರ್ಕ್ಸ್ ಜೋಡಿಲೊ ಜಿಕ್ಕಿಲ ವರಿ.

ಅಶ್ಶೀಚಿ ಚೆಲ್ಲಿಯಾ ಚರಡುವಾನಿ ಗುಡನಾ ಮ್ಹೊಣು ಪಾತ್ತೊರು ಘೇವ್ನು ಖೇಳಚೆ, ಕುಂಟು ಬಿಲ್ಲೆ, ರುಕ್ಕಾಚೆ ಗೆಲ್ಲಾಕ ಲಾಂಬಚೆ, ಪಾಪ್ಪಳ ಮಾಡ್ಡೆಚೆ ಪೋಯ್ಯಾ ವಯ್ರಿ ದುಸರ್ಯಾಂಕ ಬಸ್ಕರೋನು ತಾಂಡೂಚೆ, ದೋಳೆ ಪಾತ್ತಿ ದಾಂಪಿನಾಶಿ ಪರಸ್ಪರ ದೋಳೆ ಪಳೋನು ಘೆತ್ತಾ ಬೊಸಚೆ ಇತ್ಯಾದಿ ಸಬಾರ ನಮೂನ್ಯಾ ಜಾನಪದ ಖೇಳು ಆಸ್ಸಾ. ಹ್ಯಾ ಸಕ್ಕಡ ಖೇಳಚಾಕ ಮಾರ್ಕೇಟಾಚಾನ ಖಂಚೆಯಿ ಪದಾರ್ಥ ಖರೀದಿ ಕೊರನು ಘೇವ್ನು ಯವ್ಕಾ ಮ್ಹೊಣು ನಾ. ಘರಾ ಲಾಗ್ಗಿಚಿ ಮಸ್ತ ಸುಲಭಾಂತು, ಹಾತ್ತುಮ್ಮಳಾಂತು ಮೆಳ್ಚೆ ತಸ್ಸಾಲೆ ಪದಾರ್ಥ ಪುರೊ ಜಾವನಾಸ್ತಾ. ಹೇ ಖೇಳು ಕಿತ್ಲೆ ಗರೀಬಾನಿ ಜಾಲಯಾರಿ ಖೇಳಚಾಕ ಜಾತ್ತಾ. ಹಾಜೇನ ಚರಡುವಾಲೆ ದೈಹಿಕ ಆನಿ ಮಾನಸಿಕ ದೃಢತಾ ವಾಡತಾ. ತಾಂಗೆಲೆ ಬುದ್ದಿಕ ಕಾಮ ಮೇಳ್ತಾ. ಏಕ ವಿಚಾರ ವಯ್ರಿ ವಿಂಗವಿಂಗಡ ನಮೂನ್ಯಾನಿ ವಿಚಾರ ಕೊರಚೆ ಸಾಮರ್ಥ್ಯ ತಾಂಚ ಭಿತ್ತರಿ ವಾಡತಾ. ಶರೀರಾಂತು ರೋಗನಿರೋಧಕ ಶಕ್ತಿ ವಾಡತಾ. ತಾಂತುಲೆ ಮಸ್ತ ಖೇಳು ಕ್ರಿಕೆಟ್, ಫುಟ್‌ಬಾಲ್, ಹಾಕಿ, ಕಂಪ್ಯೂಟರ್, ಮೊಬೈಲ್ ಗೇಮ್ ಹಾಜೆ ಗೌಜಾಂತು ನಾಮಾವಶೇಷ ಜಾವಚಾಕ ಲಾಗಲಾ. ಪರತ ಹೇ ಸಕ್ಕಡ ಖೇಳ ಆಮ್ಗೆಲೆ ಮುಖಾವಯಲೆ ಪೀಳ್ಗಿಚಾನ ಖೇಳ್ಚೆ ವರಿ ಕೊರನು ತಾಂಗೆಲೆ ಶರೀರಾಚೆ ತಾಕತ್ ಚ್ಹಡ ಕೆಲಯಾರಿ ತಾಜೆನಿ ಕರೋನಾ ಅಸ್ಸಲೆ ಸಂಸರ್ಗಿಕ ಕಾಯ್ಲೋ ಆಯ್ಲಿ ತೆದ್ದನಾ ಶರೀರ ತಾಜ್ಜೆ ವಿರುದ್ದ ಲಡಚಾಕ ಶಕ್ತ ಜಾತ್ತಾ.

ತಶೀಚಿ ಚರಡುವಾಂಕ ಭಾಯಚೆ, ಬೇಕರಿ ಖಾಣ , ಜಂಕ್ ಫುಡ್ ಖಾವಚೆ ವರೇನ ರಾಬಯಚಾಕ ಹೇ ಚಾಂಗ ವೇಳು. ಘರ್ಕಡೆ ಪಾರಂಪರಿಕ ಜಾವನು ಕೊರಚೆ ರಾಂದಪ ಹೂನ ಹೂನಾ ಕೊರನು ತಾಂಕಾ ಮ್ಹೋಗಾನಿ ವಾಡಾ. ಘರ್ಕಡೆ ಧನಾತ್ಮಕ ಶಕ್ತಿ ವಾಡ್ಡೊನು ಘೆವಚೇಚಿ ಕರೋನಾಕ ಆಡಬಳ ಘಾಲಚಾಕ ಸುಲಭಾಚೆ ವಾಟ ಮ್ಹಣಚೆ ವಿಸರನಾಕ್ಕಾತಿ.*

36

ಡಾ॥ ಮೋಹನ ಶೆಣೈ, ಬೆಂಗಳೂರು

ಹಾಂವ ಡಾಕ್ತ್ರು ಜಾಲ್ಲೊಂ!

ಆಂಗಾಕ ಶಕ್ತಿ ದಿವ್ಚೆ ಗ್ಲುಕೋಸಾಚೆ ಪ್ರಮಾಣ ರಕ್ತಾಂತು ವಿಪರೀತ ಚಽಡ ಜಾಲ್ಲ್ಯಾರಿ ಡಯಾಬಿಟಿಸ್ ರೋಗು ಯೆತ್ತಾ. ಗ್ಲುಕೋಸ ನಾತ್ತಿಲೆ ಅಂಗಾಂಗ ವಾಂಚನಾಂತಿ. ಗ್ಲುಕೋಸ ಪ್ರವಾಣ ರಕ್ತಾಂತು ಹದಽ ಆಸೂನ್ಕಾ. ಡಯಾಬೆಟಿಸ್ ರೋಗು ಏಕು ಗ್ಲುಕೋಸ ಜೀರಕ ಕ್ರಿಯೇಂತು ಯೆವ್ಚೊ ಗೊಂದೋಳು.



ವೈದ್ಯಾಂಕ ಡಯಾಬಿಟಿಸ್ಸಾಕ ಚಿಕಿತ್ಸೆ ಮ್ಹೋಣು ಮಸ್ತ ನಮೂನ್ಯಾಚೆ ನಾಟಿ ವಕ್ದಂ ಗೊತ್ತು ಆಸ್ಸಽತಿ. ಡಾಕ್ತ್ರಾಂಕ ಆಧುನಿಕ ವಕ್ದಂ ಗೊತ್ತು ಆಸ್ಸತಿ. 'ಟೈಪ್ ಟೂ' ಡಯಾಬಿಟಿಸ್ ಆಶ್ಶೀಲೆ ರೋಗೀಕ ಬ್ಲಡ್ ಗ್ಲುಕೋಸ ವಿಪರೀತ ಚಽಣಿಜಾಲ್ಲ್ಯಾರಿ ತೋಣ್ಣಾನಿ ಘೆವ್ಚೆ ಆಧುನಿಕ ವಕ್ದಾಂಚಿ ಮಾತ್ರಾ ದಿಲ್ಲ್ಯಾರಿ ಪಾವ್ತಾ. ವಿಪರೀತ ಬ್ಲಡ್ ಗ್ಲುಕೋಸ ಚಳ್ಳೇಲೆ 'ಟೈಪ್ ಟೂ' ಡಯಾಬಿಟಿಸ್ ಆಶ್ಶೀಲೆ ರೋಗೀಕ ಪ್ರತಿದೀಸ ಇನ್ಸುಲಿನ್ ಇಂಜೆಕ್ಷನ್ ಘೇವ್ಕಾ ಜಾತ್ತಾ. 'ಟೈಪ್ ವನ್' ಡಯಾಬಿಟಿಸ್ ರೋಗು ಜೀವಮಾನ ಪೂರ್ತಿ ಪ್ರತಿದೀಸ ಇನ್ಸುಲಿನ್ ಇಂಜೆಕ್ಷನ್ ದಿಲ್ಲ್ಯಾರಿ ಗೂಣ ಜಾತ್ತಾ. 'ಟೈಪ್ ವನ್' ಡಯಾಬೆಟಿಸ್ ರೋಗು ಸಾನ ಪ್ರಾಯೇರಿ ಯೆತ್ತಾ. ತಾಂಗೇಲೆ ಆಂಗಾಂತು ಪ್ಯಾನ್ ಕ್ರಿಯೆಸ್ಸಾಚೆ 'ಬೀಟಾ' ಕಽಣ ಕಾಮ ಕರ್ನಾಂತಿ.

ವೈದ್ಯಾನಿ ದಿಲ್ಲೇಲೆ ನಾಟಿ ವಕ್ದಾಂಕ ಘೇವ್ನು ಖಾಣ ಜೇವಣ ಗೊಡ್ಶೆಂ ಇತ್ಯಾದಿ ಊಣೆ ಕೋರ್ನು ವ್ಯಾಯಾಮ ಕೋರ್ನು ಮಸ್ತ ಜನಾನಿ ತಾಂಗೇಲೆಂ ಡಯಾಬಿಟಿಸ್ ರೋಗಾಕ ನಿಯಂತ್ರಣಾಂತು ಹಾಳ್ಳೇಲೆ ಆಸ್ಸಽ. ಡಯಾಬಿಟಿಸ್ ಏಕ ಪರಮೋಶೇನ ಯೆವ್ಚೊ ರೋಗು ಮ್ಹಳ್ಯಾರಿ ಚೂಕಿ ಜಾಯ್ನಾ. 'ಹಾಂವೆ ಖಂಚಿ ಚೂಕಿ ಕೋರ್ನು ವಾಕ್ಕಾ ಹೋ ಡಯಾಬಿಟಿಸ್ ರೋಗು ಆಯ್ಲೊ?' ಮ್ಹೋಣು ಜಽಣ ನಿಮ್ಗೀತಾತಿ. ಹೇ ಪ್ರಶ್ನ್ಯಾಂಕ ಉತ್ತರ ನಾ.

ಡಾಕ್ತ್ರಾಲೊ ನೇಮು (ನಿಯಮು, ನಮೂನೊ) 6.

"ಡಾಕ್ತ್ರಾ, ಮಾಽಕ್ಕಾ ಆಜಿ ಸಕಾಣಿ ಧೋರ್ನು ಮೆಗ್ಗೇಲೆ ಮಾತ್ತೆಂ ಘುವ್ಲ್ಯಾ ಮ್ಹಣ್ಕೆ ಜಾತ್ತಾ. ಚಿಕೇಚಿ ವೊಂಕೊಂಕ ಜಾಲ್ಲ್ಯಾಮ್ಹಣ್ಕೆ ಜಾಲ್ಲೆಂ. ಕೂಡಾಂತು ಆಸೂನ್ಚೆ ಸಕ್ಕಡ ಪರ್ನೀಚರ ಘುವ್ಲ್ಯಾಮ್ಹಣ್ಕೆ ಜಾಲ್ಲೆಂ. ಉಟಾನು ರಾಬ್ಲ್ಯಾಂಕ ಕಷ್ಟ ಜಾಲ್ಲೆಂ," ಮ್ಹೋಣು ಪೇಶಂಟು ಮ್ಹಣಾಲೊ.

"ತುಕ್ಕಾ ಬೋಧು ಚುಕ್ಲ್ಯಾಮ್ಹಣ್ಕೆ, ಚಕ್ಕರ ಆಯ್ಲ್ಯಾ ಮ್ಹಣ್ಕೆ, ಜಾಲ್ಲೆವೇಂ? ಮಾಲ್ಬೂನು ಪಡ್ತಕೀ ಮ್ಹೋಣು ದಿಸ್ಲೆವೇಂ? ಮಾಲ್ಬೂನು ಪಳ್ಕೊವೇ ತೂಂ? ದೋಳ್ಯಾಂತು ಕಾಳೋಕು ಆಯ್ಲೊವೇ? ಕಾನ್ನಾಂತು ಗೋಂಯ್ ಮ್ಹೋಣು ಸಬ್ದು ಆಯ್ಕಲ್ವೇ? ಹಾತ್ತಾಪಾಯ್ಯಾಂತು ಬಽಲ ನಾಜಾಲ್ಲೆವೇಂ? ಚಮ್ಕೊಚಾಕ ಕಷ್ಟ ಜಾಲ್ಲೆವೇ? ತುಕ್ಕಾ ಡಯಾಬೆಟಿಸ್ ಆಸ್ಸವೇ? ಬ್ಲಡ್ ಪ್ರೆಶರ್ ಆಸ್ಸವೇ? ತೂಂ ಖಂಚೇಯಿ ವಕ್ದ ಘೆತ್ತವೇ? ತುಕ್ಕಾ ತಾಪು ಆಸ್ಸವೇ? ಮಾತ್ತೆಂ ದುಕವೇ? ಯೋ, ಭಿತ್ತರಿ ಕೌಚಾರಿ ವೊಚ್ಚೂನು ನಿದ್ದೆ," ಮ್ಹಣಾಲೊ ಡಾಕ್ತ್ರು.

"ನಾ ಡಾಕ್ತ್ರಾ, ಮಾಕ್ಕಾ ಮಾತ್ತೆಂ ದುಕ್ಕನಾ. ತಾಪು ನಾ. ಪ್ರತಿದೀಸು ಏಕ 50 ಎಮ್‌ಜೀ ಅಟೆನೋಲೋಲ್ ಮಾತ್ರಾ ಘೆತ್ತಾಂ. ಏಕ 75 ಎಮ್‌ಜೀ ಏಽಸ್ಪಿರಿನ್ ಮಾತ್ರಾ ಘೆತ್ತಾ. ಮಾಕ್ಕಾ ಡಯಾಬೆಟಿಸ್ ನಾ. ಬ್ಲಡ್‌ಪ್ರೆಶರ್ ನಾ."

ಪೇಶಂಟಾಕ 70 ವರ್ಸ ಪ್ರಾಯ. ನಾಡಿ ವೇಗ ಪ್ರತಿ ನಿಮಿಷ 72. ಬ್ಲಡ್ ಪ್ರೆಶರ್ 140/70. ಥರ್ಮೋಽಮೀಟರ್ ಖಾಕ್ಕ್ಯಾಂತು ದೊವ್ರೋರ್ನು ಪಳೈಲ್ಯಾರಿ ದೇಹಾಚೊ ತಾಪು ನೋಽರ್ಮಲ್ ಆಸ್ಸಽ. ಅಟೆನೋಲೋಲ್ ವಾತ್ರಾ ಹೃದಯಾಚೆ ಪಾಲ್ಪಿಟೇಶನ್ನಾಂಕ ಮ್ಹೋಣು 15 ವರ್ಸ ಘೂಢೆ ಸೂರು ಕೆಲ್ಲೇಲಿ ಆತ್ತಽಯಿ ಘೆತ್ತಽ ಆಸ್ಸಽ.

ಮಜ್ಜಾ ವ್ಯವಸ್ಥೇಚಿ ಪರೀಕ್ಷಾ

ಮಜ್ಜಾ ವ್ಯವಸ್ಥಾ ಮ್ಹಳ್ಯಾರಿ 'ನರ್ವಸ್ ಸಿಸ್ಟಮ್.' ಆಂಗಾಚೆ ಧಾತೂಂಚೆ ಪೈಕಿ ಮಜ್ಜಾ ಧಾತು ಏಕ ಧಾತು. ಆಧುನಿಕ ವೈದ್ಯಕೀಯಾಂತು ಮೆಂದು, ಸ್ಪೈನಲ್ ಕೋಽರ್ಡ, ಸುತ್ತಾಂತುಲೆ ಮಜ್ಜಾತಂತೀಚಿ ವ್ಯವಸ್ಥೆ ಇತ್ಯಾದಿ ಒಟ್ಟೂಕ ಮಜ್ಜಾ ಧಾತು ಮ್ಹೋಣು ಲೆಕ್ಕೂಕಾ. ಮಜ್ಜಾ ಧಾತೂಚೊ ರೋಗು ಆಸ್ಸಕೀ ಮ್ಹೋಣು ಡಾಕ್ತ್ರಾನ ಪರೀಕ್ಷಾ ಕರ್ತನಾ ಸುರ್ವೇಕ ಪೇಶಂಟಾಕ ಉಠಾನು ರಾಬ ಮ್ಹಣ್ತಾ. ಸರೂತ ರಾಬ ಮ್ಹಣ್ತಾ. ದೋಳೆ ದಾಂಪೂನು ಆನಿ ದೋಳೆ ಸೋಣು ರಾಬ್ಬೈತಾ. ದೋಳೆ ಮುಚ್ಚೇಲೆಲೆ ವೇಳಾರಿ ಪೇಶಂಟು ಮಾಲ್ವತವೇ ಮ್ಹೋಣು ಪಳೈತಾ. ನೇಲಾರಿ ತಾಂಡೀಲೆ ಏಕ ಗೇರ್ಯಾರಿ ಚಮಕ ಮ್ಹಣ್ತಾ. ಹಾತ್ತಾಚೆ ಬೊಟ್ಟಂ ಪೇಶಂಟಾಲೆ ಮುಷ್ಟೀಂತು ದೀವ್ನು 'ವೊತ್ತೂನು ಘಟ್ ಧಽರಿ' ಮ್ಹಣ್ತಾ. ಪೇಶಂಟಾಲೆ ಮುಷ್ಟಿ ಧರ್ಲೇಲಿ ಘಟ್ಟಿ ಆಸ್ಸವೇ ಮ್ಹೋಣು ಪಳೈತಾ. ಪಾವ್ಲಾ ಮುಳಾಂತು ಹಾತು ಧೋರ್ನು 'ಪಾಯು ಸಕಲ ಲಕಽಯಿ' ಮ್ಹಣ್ತಾ. ಪಾಯ್ಯಾಂತು ಬಽಲ ಆಸ್ಸವೇ ಮ್ಹೋಣು ಪಳೈತಾ. ಪೇಶಂಟಾಕ ಕೌಚಾರಿ ನಿದಾನು ಪಾಯ್ಯಾ ದಿಂಬೇಚೆ ಸಕಲ ಸ್ನಾಯೂರಿ ಜೋಂಯ್ಪ ಹ್ಯಾಮ್ಮರಾನ ಧಾಡಾಯ್ತನಾ ಪಾಯು ಮಾರ್ತವೇ ಮ್ಹೋಣು ಪಳೈತಾ. ಹ್ಯಾಮ್ಮರಾಚೆ ಸಕಲ್ಚೆ ಕೊಂಡೇನ ಪಾಯ್ಯಾಚೆ ಪಾವ್ಲಾಚೆ ಮುಳಾಂತು ಗೇರೊ ತಾಂಡ್ಲ್ಯಾರಿ ಪಾಯ್ಯಾಚೆ ಉಂಗುಷ್ಟಾಚೆ ಬೋಟ ಸಕಲ ಘುಂವ್ತಕೀ ವೈರಿ ಘುಂವ್ತಾ ಮ್ಹೋಣು ಡಾಕ್ತ್ರು ಪಳೈತಾ. ವೈರಿ ಘುವ್ಲ್ಯಾರಿ ನೋಽರ್ಮಲ್ ಆಸ್ಸಽ ಮ್ಹೋಣು ಜಾಲ್ಲೆಂ.

ನಂತರ ಪೇಶಂಟಾಕ ಎದ್ರಾಕ ಬೊಸೋನು ದೋಳೆ ಪರೀಕ್ಷ ಕರ್ತಾ. 'ಮೆಗ್ಗೇಲೆ ಬೋಟ ಪಽಳೆ,' ಮ್ಹೋಣು ಸಾಂಗೂನು ಬೋಟ ದೋಳ್ಯಾಂಚೆ ಮಧ್ಯೇಂತು ವ್ಹರ್ತಾ. ಬೋಟ ಉಜ್ವೆ ದಿಕ್ಕಾನ ವ್ಹರ್ತಾ. ದಾವೆ ದಿಕ್ಕಾನ ವ್ಹರ್ತಾ. ವೈರಿ ಆನಿ ಸಕಲ ವ್ಹರ್ತಾ. ಬೋಟ ಗೆಲ್ಲೇಲೆ ಕಡೇನ ದೋಳೆ ಸಮಽಚಿ ಘುಂವ್ತಾತಿವೇ ಪಳೈತಾ. 'ಟ್ಯೂನಿಂಗ್ ಘೋರ್ಕ' ಹಾತ್ತಾಕ ಮಾರ್ನು ಕಾನ್ನಾಚೆಲಾಗ್ಗಿ ಧರ್ತಾ. 'ಆಯ್ಕತವೇ?' ಮ್ಹೋಣು ನಿಮ್ಗೀತಾ.

(ಸಶೇಷ)

1417–04–2019–24(5ವರ್ಷ)
ಅಧ್ಯಕ್ಷರು,
ಕೊಂಕಣಿ ಭಾಷ ಆನಿ ಸಂಸ್ಕೃತಿ
ಪ್ರತಿಷ್ಠಾನ, ವಿಶ್ವ ಕೊಂಕಣಿ ಕೇಂದ್ರ,
ಶಕ್ತಿ ನಗರ,
ಮಂಗಳೂರು–575005. ದ.ಕ.

BHA **15 June 2020** No. DWD-135/2018-20



'ದಕ್ಷಿಣದ ಸಾರಸ್ವತರು' ಸಕಡಾನಿ ವಾಚೂಕಾ.

Goa Saunskrutik
2020
ಗೊಂಯ್ಚೊ ಮಾಟೊ
ದಿವಾಳಿ ಪುಸ್ತಕ

32 ವರಸಾಕ ಪಾದಾರ್ಪಣ ಕೊರಚೆ ವೇಳ್ಯಾರಿ ಸಕಟಾಂಕ ಆಬಾರ

ಪರಮಾತ್ಮಾಲಿಂ ಆನಿ ಅವಯಿ ಸರಸ್ವತೀಲಿ ಅನವರತ ಕೃಪೇನಿ ಸರಸ್ವತಿ ದೇವಿಲೆ ಪ್ರಭಾವಳಿ ಕೊಂಕಣಿ ಸಮಾಜಾಚೆ ಸಕಟಾಂಕ ಪಾವಯಚೆ ಭಾಗ್ಯ ಮಾಕ್ಕಾ ಮೆಳೀಲೆ. ಮೆಗೆಲೆ ಪಾಟೀಬಳಾಕ ತುಮ್ಮಿ ಸಕ್ಕಡ ಉರ್ನು ಹೇ ಕಾರ್ಯ ಯಶಸ್ವಿ ಕೆಲ್ಲಿ. ಪರಮಾತ್ಮಾಲಿಂ ಇಚ್ಛಾ ಪೂರ್ತಿ ಕೊರಚಾಕ ಮಾಕ್ಕಾ ತಾಣೆ ನಿಮಿತ್ತ ಮಾತ್ರ ಜಾವನು ವಾಪರೂನು ಘೇವ್ನು ತೀನ ದಶಕಾ ಪಶಿ ಚ್ಹಡ ಕಾಳ ಕೊಂಕಣಿ ಸಾಹಿತ್ಯಾಚೆ ಜವಣ ಸಕಟಾಂಕ ವಾಳ್ಳೆ. ಇತ್ತುಲೆ ಸುದೀರ್ಘ ಕಾಳ ಮೆಗೆಲೆ ಪಾಟೀಬಳಾಕ ರಾಬಿಲೆ ತುಮಕಾ ಸಕಟಾಂಕ ಹಾಂವ ಹೇ ಮೂಖಾಂತರ ಅಭಿನಂದನಾ ಪೂರ್ವಕ ಜಾವ್ನು ಆಬಾರ ಮಾನತಾ. ಸಕಟಾಂಕ ಪರಮಾತ್ಮು ಚಾಂಗ ಕೊರೊಂ ಮ್ಹಣು ತಾಜಲಾಗ್ಗಿ ಮಾಗತಾ. –ಸಂ.

ಕರೋನಾಘಾತದ ಬೆಂಕಿಯಿಂದ ಸರಸ್ವತಿ ಪ್ರಭಾವನ್ನು ರಕ್ಷಿಸಕೊಳ್ಳಲು ಸಹಕರಿಸಿ

ಸರಸ್ವತಿ ಪ್ರಭಾದ ಮಾಸಿಕದ ಪ್ರತಿಯೊಂದು ತಿಂಗಳ ಮುದ್ರಣಕ್ಕೆ ರೂ. 26,000/– ಗಳಿಂದ ರೂ. 28,000/– ತನಕ ಖರ್ಚು ಬರುತ್ತದೆ. ಸರಸ್ವತಿ ಪ್ರಭಾಕ್ಕೆ ಸರಕಾರ, ಯಾವುದೇ ಸಂಘ–ಸಂಸ್ಥೆಗಳಿಂದ ನಿಯಮಿತ ಅನುದಾನ ಅಥವಾ ನೆರವು ಇಲ್ಲದಿರುವುದು ತಮಗೆಲ್ಲರಿಗೂ ಗೊತ್ತಿರುವಂತ ವಿಷಯವೇ ಆಗಿದೆ. ಮಾತ್ರ ಭಾಷಾಭಿಮಾನಿಗಳಾದ ನಮ್ಮ ಚಂದಾದಾರರು ನೀಡುವ ಚಂದಾ ಹಣದಿಂದಲೇ ಇಷ್ಟೂ ಹಣವನ್ನು ನಾವು ಭರಿಸುತ್ತಿದ್ದೆವು. ಕರೋನಾತಂಕ ಹಾಗೂ ನಂತರದ ಲಾಕ್‌ಡೌನ್ ಕಾರಣದಿಂದ 2020ರ ಮಾರ್ಚ್‌ನಿಂದ ಈ ತನಕ ಸರಸ್ವತಿ ಪ್ರಭಾದ ರಕ್ಷಕರಾದ ಚಂದಾದಾರರನ್ನು ಸಂಪರ್ಕಿಸಲು ನಮ್ಮಿಂದ ಸಾಧ್ಯವಾಗಿಲ್ಲ. ಮುಂದೆಯೂ ಸಹ ಕೆಲ ತಿಂಗಳುಗಳ ಕಾಲ ಸಾಧ್ಯವಾಗಲಿಕ್ಕಿಲ್ಲ. ಆ ಕಾರಣದಿಂದ 'ಸರಸ್ವತಿ ಪ್ರಭಾದ ರಕ್ಷಕರಾದ' ಎಲ್ಲಾ ಚಂದಾದಾರರಲ್ಲಿ ಈ ಮೂಲಕ ಒಂದು ನಮ್ರ ವಿನಂತಿ ಏನೆಂದರೆ ಮಾರ್ಚ್, ಎಪ್ರಿಲ್, ಮೇ, ಜೂನ್, ಜುಲೈ (ತಮ್ಮ ಚಂದಾ ನಂಬರಿನ ಮುಂದೆ 3001–4–19, 6001–5–19... ಇರುತ್ತದೆ) ತಿಂಗಳುಗಳಲ್ಲಿ ಚಂದಾ ನವೀಕರಣ ಇದ್ದ ಚಂದಾದಾರರು ಕೃಪೆ ಇಟ್ಟು ಕೆಳಗೆ ನೀಡಿರುವ ಪತ್ರಿಕೆಯ ಬ್ಯಾಂಕ್ ಖಾತೆಗೆ ಚಂದಾ ಹಣವನ್ನು ನೆಫ್ಟ್ ಅಥವಾ ಆರ್.ಟಿ.ಜಿ.ಎಸ್. ಮೂಖಾಂತರ ಕಳುಹಿಸಿ ಕಳೆದ 31 ವರ್ಷಗಳಿಂದ ತಾವುಗಳು ರಕ್ಷಿಸಿಕೊಂಡು ಬಂದ ಕೊಂಕಣಿ ಪತ್ರಿಕೆಯನ್ನು ಮತ್ತಷ್ಟು ಕಾಲ ಜೀವಂತ ಉಳಿಸಿಕೊಳ್ಳಲು ಸಹಕರಿಸ ಬೇಕಾಗಿ ಕೋರುತ್ತೇನೆ.

ರಾಜ್ಯಾದ್ಯಂತ ಇರುವ ಗೌಡ ಸಾರಸ್ವತ ಸಮಾಜ, ದೈವಜ್ಞ ಸಮಾಜ ಸಂಘಟನೆಗಳು, ಇತರ ಕೊಂಕಣಿ ಸಂಘಟನೆಗಳು, ಉದಾರಿಗಳು ಸಹ ಮಹಾ ಸಂಕಷ್ಟದ ಈ ಸಂದರ್ಭದಲ್ಲಿ ಅಗತ್ಯ ಸಹಾಯ, ಆರ್ಥಿಕ ನೆರವನ್ನು ನೀಡಿ ಸರಸ್ವತಿ ಪ್ರಭಾ ಪತ್ರಿಕೆಯನ್ನು ಜೀವಂತ ಉಳಿಸಿಕೊಳ್ಳಲು ಅಗತ್ಯವಾದ ಸಹಾಯ ನೀಡ ಬೇಕಾಗಿ ಪ್ರಾರ್ಥಿಸುತ್ತೇನೆ. ಯಾವುದೇ ಮಾಹಿತಿಗಾಗಿ ಮೊ. ನಂ. 9483783977.

Saraswati Prabha A/c. No. 520101022522162. A/c. Name : SARASWATI PRABHA
Bank : Corporation Bank, Hubli - Navanagar. ISFC Code : CORP0000897

Date of publication : 15th of every Monthly. Date & Place of Posting : 15th & 16th 0f every month @ Hubli Navanagar PO
Printed, Published & Owned by Suresh Argodu, Saraswati Prabha Monthly, Argodu Prakashan
L.I.G.51, 6th Cross, Navanagar, HUBBALLI- 25. Editor : Suresh Argodu. Ph : 9483783977